

**THE BOOK WAS
DRENCHED**

**TEXT LITE
WITHIN THE
BOOK ONLY**

UNIVERSAL
LIBRARY

OU_200453

UNIVERSAL
LIBRARY

ಕರ್ತಾಸೀನಸರ

(ಕೆಲವು ಸಣ್ಣ ಕಥೆಗಳು)

ಎಂ. ಜಿ. ವೇಂಕಟೇಶಯ್ಯ ಎಂ. ಎ.,

ಎಂ. ಜಿ. ನೆಂಕಟೇಶಯ್ಯನವರ

ಇತರ ಪುಸ್ತಕಗಳು

ಪುಲ್ಲಯ್ಯನ ಪ್ರಬಂಧಗಳು ಸಾಧಾರಣ ಪ್ರತಿ ಬೀಳಿ	೨ ಅನ್ನೆ.
ಉತ್ತಮ ಪ್ರತಿ	೮ ಅನ್ನೆ.
ಮನು ಮದುವೆ	೧ ಅಳೆ.
ಜಿಪ್ಪಣಿ	೭ ಅನ್ನೆ.
ನಗು	೬ ಅನ್ನೆ.

ಯಾಸ್ಯತೋವಸಿಪತ್ತು (ಅಚ್ಚಿನಲ್ಲಿದೆ)

ಸೂರ್ಯಾಧೀನದ್ವಾರಾ ಮನು ಮಾಲೂರು ಗುಂಡಪ್ಪ, ಬಿ. ಎ., ಯವರಿಂದ ಕನ್ನಡದಲ್ಲಿ ತಜುರುಮೆ ಮಾಡಲ್ಪಟ್ಟಿದ್ದು	೨ ಅನ್ನೆ ಮಾತ್ರ.
--	----------------

ಇನ್ನೂ ಇತರ ಕನ್ನಡ ಪುಸ್ತಕಗಳಿಗೆ ಸಮಗೆ ಬರೆಯಿರಿ.

ರಾಮವೋಹನ ಕಂಪನಿ,

ಬೆಳ್ಳಿಪೇಟೆ,

ಬೆಂಗಳೂರು ೫೩.

ಕರ್ಣಾಟಕ

(ಕೆಲವು ಸಣ್ಣ ಕಥೆಗಳು)

ಎಂ. ಜಿ. ವೆಂಕಟೇಶಯ್ಯ ನಂ. ಎ.,

1952.

ಚಪ್ಪೆ ಉ ಪಾಠೀ.

ಶ್ರೀ ಗೌರೀನಲಹು ಮುಹುರ್ಮತಾಲಯ, ಬೆಂಗಳೂರು ಐ.ಬಿ.

KARNATAK BOOK DEPOT

ಎರಡುವರಾತ್ರು.

ಈ ಸಣ್ಣ ಕತೆಗಳಿಗೆ ಒಮ್ಮೆಯೇಯ ಭಾಷೆಯಲ್ಲಿರುವ ಕೆಲವು ಕತೆಗಳೇ ಮೂಲ. ಪ್ರತಿಯೊಂದು ಕತೆಗೂ ಇಂತಹವೇ ಮೂಲವೆಂದು ಇಲ್ಲಿ ಹೇಳಿದೆ. ಇದ್ದಾಗ್ನಿ, ಒಟ್ಟುಸಲ್ಲಿ ತು ನೀಂಜವನ್ನು ಶಲ್ಲಿ ಒಟ್ಟುಕೊಂಡಿರುತ್ತೇನೆ.

ಇವುಗಳಿಗೆ ತಮ್ಮ ಪತ್ರಿಕೆಗಳಲ್ಲಿ ಶ್ವಾಸಪತ್ರ ಬೆಂಬಲ ಕೆಳವ್ಯಾಪಕ ಕಾಂಪಂಪಂ ನಿರ್ವಹಣೆ ಕ್ರಿಯೆಗಳನ್ನು ವಿವರಿಸಿಕೊಂಡಿರುತ್ತಿದ್ದು. ಈ ಮೂಲಕ ಅಧಿಕೃತವಾಗಿ ಇವುಗಳನ್ನು ವಿವರಿಸಿಕೊಂಡಿರುತ್ತೇನೆ. ಈ ಕನೇಗೆಯು ಅಜ್ಞಾಗುತ್ತಿದ್ದ ಕಾಲದಲ್ಲಿ ನನಗೆ ಕಾರಣ ಮಾಡಿರುವ ನನ್ನ ಸುತ್ತಿರಿಗೂ, ಇದರ ಮುದ್ರಣವನ್ನು ಕೈಗೊಂಡು ಅಚ್ಚುಮೊಚ್ಚಿಗೆ ಮಾಡಿರುವ ನು|| ರಾ. ಬಿ. ಶಿವಭೂನಪರಿಗೂ, ನನ್ನ ಧನ್ಯವಾದಗಳು ಕಳ್ಳತಕ್ಕಾದ್ದಾಗಿವೆ.

ಎಂ. ಜಿ. ವಿ.

ಭೂ ತದ ಶಾಸನ .



ಮೈ ಚಿಕ್ಕಪ್ಪ ತೆಳ್ಳಗೆ ಸಣ್ಣಿಗಿದ್ದರೂ,
ನಮ್ಮು ಚಿಕ್ಕವ್ವು ಸಾಧಾರಣದವಳಿಲ್ಲ.
ಅವಳನ್ನು ಮದುನೆನಾಡಿಕೊಂಡಲಾ
ಗಾಯು ದಿನೇದಿನೀ ಆತ ಇಳಿಯಂ
ತ್ತಲೇ ಒಂದ; ಎಷ್ಟು ಸೇವೆ ಚಿಕ್ಕವ್ವು ವಾಡಿದರೂ ಕೊನೆಗೆ ಹಾಸಿಗೆ
ಹತ್ತಿ ಪುಲಗೇ ಮಲಗಿದ.

ಪಕ್ಕದನಾನೆ ರಾಮರಾಹುರು ಜಾತಿನೊಡಿ ಮನೆಚಿಟ್ಟ
ಹೊರತು ಚಿಕ್ಕಪ್ಪನಿಗೆ ವಾಸಿಸೂಗೊಳ್ಳು—ಎಂದರು. ಇದ್ದಕ್ಕಿದ್ದಹಾಗೆ
ಕಲ್ಯಾಣಪುರಯಲ್ಲಿ ಮನೆ ಸಿಗುತ್ತೇಯೇ? ಅದರೊಳಗೆ ಖಾಯಿಲೆ
ಮನು ವ್ಯಷ್ಟ ತರುತ್ತಾರೆಂದರೇ!—

ಹಾಗೂ ಹೀಗೂ ಅಲ್ಲಿ ಇಲ್ಲಿ ಹುಡುಕಿ ಕೊನೆಗೆ ಬಂಧನಪುರದ
ಕೊನೆಯಲ್ಲಿ ಒಂದು ಮನೆ ಸಿಕ್ಕಿತು. ಸುತ್ತಮುತ್ತಲಿದೆಣ್ಣೀರು
“ಅದು ‘ರಾಳಿ’ ಮನೆ; ಮನೆಯಜವಾನರು ಅಲ್ಲಿ ಸಿರಾಚಿಯಾಗಿ
ದಾಷ್ಟಿ” ಹೀಗೆಲ್ಲಾ ಅಂದರು. ಇನ್ನಿದನ್ನು ನಮ್ಮು ಚಿಕ್ಕಪ್ಪನ ಮುಂದೆ
ಹೇಳಿದರೆ ಕಷ್ಟ, ಹೇಳಿದೆ ಇರೊಣವೆಂದರೆ ನನಗೇ ಹೆದರಿಕೆ. ಚಿಕ್ಕ
ಮೈನ ಮುಂದೆ ಯಾವ ಸಿರಾಚಿ ನಿಲ್ಲಿತ್ತೇ! ನನ್ನ ಮನಸ್ಸಿನ್ನೇ
ಹೀಗೆಂದುಕೊಂಡು ನುಮ್ಮಿನಾದೆ. .

ಮನೆ ಸಿಕ್ಕಿದ್ದು ಚಿಕ್ಕಮೃಷಿಗೂ ಬಹೇಳ ಸಂತೋಷವಾಯಿತು.
ಒಂದು ಮಧ್ಯಾಹ್ನದಲ್ಲಿ ಸಾಮಾನನ್ನೆಲ್ಲ ಸಾಗಿಸಿಬಿಟ್ಟಿರು.
ಜಟಕಾ
ಗಾಡಿಯವರ ಜೊತೆಯಲ್ಲಿ ನ್ಯಾಜ್ಯವೂ ತುಂಬಿತು. ಗಾಡಿಯಿಂದೇರು
ಇಡತಾರೆ. ಇನ್ನೂ ಸ್ವಲ್ಪ ದೊಡ್ಡದಾಗಿ ಇಡಬಾರದೆ! ಚಿಕ್ಕಮೃಷ್ಣ
ಗಾಡಿಲ್ಲ ‘ತುರಕೆ’ ಬೇಕಾಯಿತು! ಒಮ್ಮೆಬ್ಬರಿಗೆ ಒಂದೊಂದು ಗಾಡ
ವಾಡೋದಕ್ಕೆ ಸಾಧ್ಯವೇ?

ಕರಮುಂಪರೆ ವಾಡುವುದಕ್ಕೆ ಅಳುಗಳು ಸಿಗುವುದು ಕಷ್ಟನಾ
ಯಿತು. ಕೊನೆಗೆ ಬೆಳಿಗ್ಗೆ ಒಂದು ಕೆಲಸ ವಾಡುವುದಕ್ಕೂ ಸ್ವಲ್ಪಿಸಿದರು.
ಆದರೆ ರಾತ್ರಿಇರಬೇಕೆಂದರೆ— ಕೆಲಸಕ್ಕೇ ಬರುವುದು ಅನುಮಾನ!
ಆ ಮನೆ ಹಂಡಿದ್ದ ಮಾವಿನತೋಪು ಕಾಯುವನನು ಮಾತ್ರ, ಬರು
ತ್ತೇನೀಂದು ಬಸ್ವಿದ್ದು. ಆದರೆ ತಾತ್ಯಂ ಮುಂದುಕ, ಕಣ್ಣ ಸ್ವಲ್ಪ
ಮಂಜು, ಕಿವಿ ಸ್ವಲ್ಪ ಹಾಗೆ ಹಾಗೇ. ಯಾರೋ ಒಬ್ಬರು ಜೊತೀಲಿ
ಮನಸ್ಯರು ಎಂದಿದ್ದರೆ ಸರಿ.

ಎರಡು ಮೂರು ದಿನಗಳಲ್ಲಿ ಎಲ್ಲಾ ಒಂದು ದಾರಿಗೆ ಒಂತು.
ಖಾವ ಯಾವ ಸಾಮಾನು ಎಲ್ಲೆಲ್ಲಿರಬೇಕೋ, ಯಾರು ಯಾರು
ಯಾವ ಯಾವ ಚಿಕ್ಕಮನೆ ಸ್ವಾಧಿನೆ ಮಾಡಿಕೊಬೇಕೋ ಎಲ್ಲಾ
ವ್ಯವಸ್ಥೆಯಾಯಿತು. ಸನಗಾದರೂ ಪೇಟಿ ಮನೆಯಿಂದ ಈ ದೊಡ್ಡ
ಮನೆಗೆ ಬಂದಿದ್ದು ಜೈಲನಲ್ಲಿದ್ದುಂತೇ ಇತ್ತು. ಆ ಮನೆ ಬಾಗಲಷ್ಟು
ಈ ಮನೆ ಕಿಟಕಿಗಳು! ಗಾಳಿ, ಬೆಳಕು ಬೇಕಾದ ಯಾಗಿತ್ತು. ರಾತ್ರಿ
ಯಾದರೆ ಅವರು ಇವರು ಹೇಳಿದ್ದುಲ್ಲ ಜ್ಞಾನಕಕ್ಕೆ ಬರುತ್ತಿತ್ತು.
ನಾನೋ ಭಯಾದಕ್ಕಾಡಲೇ ಹಾಗಿಗೆ ಮೇಲ ಮಲಗೋದು,

ವೆ, ಗ್ರಂಥಾ ಸಿಗೆ-ಕಂಟಲಿ ಎಲ್ಲಾ ಸೇರಿಸಿ ತಲೆತುಂಬ ಹೊಷ್ಟುಕೊಂಡು
ಚಿಡೋದ್ದೀರು, ಹಾಗೇ ನಿದ್ದೆ ಹೋಗಿಡೋದ್ದೀರು.—ಅಷ್ಟೇ!

ಎತ್ತಿ, ಹತ್ತೂನರೆ ಹನ್ನೊಂದಿರಬಹುದು. ಚಿಕ್ಕಪ್ಪನಿಗೆ
ಮನೂರಾಗಿ ನಿದ್ದುಹತ್ತಿತ್ತು. ಉರುಂದ ತೋಟದ ಹಣ ಬಂದಿತ್ತು;
ಚಿಕ್ಕಮ್ಮೆ, ನಾನೂ ಎಣಿಸುತ್ತು ಇದ್ದೆವು ಕಬ್ಜಿಣದಪೆಟ್ಟಿಗೆ ಬಾಗಿಲು
ತರೆದಿತ್ತು. ಅದೆವೇಲೆ ದೊಡ್ಡದೊಂದು ಕನ್ನಡಿ. ಎಣಿಸುತ್ತಾ ಎಣಿಸುತ್ತಾ ಆ ಪೆಟ್ಟಿಗೆಯಕಡೆ ನೋಡಿದೆ. ಇದ್ದಕ್ಕದ್ದು ಹಾಗೌ,
ಕನ್ನಡಿಯಲ್ಲ ಎರಡುಕಣ್ಣಗಳು ಕಾಣಿಸಿದವು, ಹಂಚಪ್ರಣಗಳಾ
ಹಾರಿಮೋನಂತಾಯಿತು. ಇನ್ನೇ ಇನ್ನು ಕಿರುಚಬೀಕೆಂಬಿವ ಹೊತ್ತಿಗೆ
ಚಿಕ್ಕಮ್ಮೆ ನನ್ನ ಬಾಯನ್ನು ಬಿಗಿಬಾಗಿ ತನ್ನ ಕೈಯಿಂದ ಅಮೃತ್ತ
ಹಿಡಿದುಕೊಂಡಳು ಸುಮ್ಮನಾದೆ. ‘ಇಲ್ಲೇ ಇರು ಸದ್ಯ ವಾಡಬೇಡ’
ವಂದು ಶೇಳಿ, ಚಿಕ್ಕಮ್ಮೆನು ಮೆಲ್ಲನೆ ಎದ್ದು ಆಜಿಹೋದಳು.

ನನಗಾ ದರೋ ಎದೆಯು, ‘ಡವಡವ’ ಎನ್ನುತ್ತಿತ್ತು. ಏನುವಾ
ಡೋದು! ಈಕಡೆ ಚಿಕ್ಕಮ್ಮೆ, ಆ ಕಡೆ ಪಿಶಾಚಿಯೋ ಎನ್ನೋ! ಹಂಚ
ಪ್ರಣಗಳನ್ನು ಅಂಗ್ರೇಲಿ ಹಿಡಿದುಕೊಂಡಿದ್ದೆ. ಕನ್ನಡಿಕಡೆ ಒರೆಗಣ್ಣೆ
ಸಿಂದ ಬಂಡಾವತ್ತಿ ನೋಡಿದೆ. ಅಲ್ಲೇ ಇನ್ನೂ ಇರಲಿಲ್ಲ. ಸದ್ಯ ಏನೂ-

ಹಿಂದೆ ಎನ್ನೋ ಭಾರವಾದ ಪದಾರ್ಥ ಬಿದ್ದುಹಾಗಾಯಿತು,
ಮೆಲ್ಲನೆ ಗುರುಗಾಟ್ಟಿದ ಹಾಗಾಯಿತು. ಚಿಕ್ಕಪ್ಪನ ಕಡೆ ನೋಡಿದೆ;
ಮಲಗಿ ನಿದ್ದೆವಾಡುತ್ತಿದ್ದು.

‘ರಾಮೂ, ಬಾರೋ ಇಲ್ಲಿ’

ಚಿಕ್ಕಮ್ಮನೆ ಧ್ವನಿ. ಅಲ್ಲಿಂದ ಹೊರಟಿ, ಬಾಗಿಲು ತೆಗೆದೆ, ಕೆಳಗೆ ಒಷ್ಟು ಬಿಡ್ಡಿದ್ದ; ಚಿಕ್ಕಮ್ಮನೆ ಶೈಲಿ ಒನ್ನಕೆ ಇತ್ತು. ಮಾಲೀಲಿ ಬಿಡ್ಡಿದ್ದ ಸೇಡೋ ಹಗ್ಗಿ ತೊರಿಸಿ ‘ತೋರೋ ಕಟ್ಟಿಸ್ತೋ’ ಎಂದೆಂಬ ಕೃತಾಲು ಕಟ್ಟಿ ಅವನನ್ನು ಕೋರಣಿಯೋಽತ್ತಿ ಎಳಿದುಕೊಂಡು ಬಂದು ಹಾಕಿದೆನ್ನ. ತಾತಮ್ಮನ್ನು ಏಬ್ಬಿಸಿಕೊಂಡು ಬಂದೆ.

ತಾತಯ್ಯ ಎಲ್ಲಾ ಕೇಳಿ, ಕಣ್ಣ ಬಿಟ್ಟಿದ್ದಾನೋ?’ ಎಂದ.

ನಾನು—ಇಲ್ಲ; ಕಟ್ಟಿಹಾಕಿದ್ದೇನೆ.

ತಾತ—ಕೊಡ ನೀರು ತಲೆಮೀಲೆ ಸುರೀರಿ ಬುದ್ದಿ, ಕಣ್ಣ ಬಿಡ್ಡಾನೆ.

ಹಾಗೆ ವಾಡಿದೆ. ಕೆಳಗೆ ಬಿಡ್ಡಿದ್ದ್ವಾನು ಕಣ್ಣ ಬಿಟ್ಟು.

ತಾತ—ಬಿಟ್ಟನೋ?

ನಾನು—ಈ!

ಚಿಕ್ಕಮ್ಮನ್ನು—ಚನ್ನಾಗಿ ಬರೆ ಎಳಿದು ಬುದ್ದಿ ಕಲಿಸ್ತೇನೆ. ರಾಮು, ಆ ಸಣಾಕಿ ತಗೋರ್, ಒಲೆಗೆ ಉರಿ ಹಾಕಿ—

ತಾತ—ಬ್ಯಾಡ ತಾಯಿ. ನಾನೋಡ್ದೋತೇನೆ.

ತಾತಯ್ಯ ಮೇಲ್ಲನೆ ಹತ್ತಿರಕ್ಕೆ ಹೋಗಿ, ‘ಲೇ! ನೀನೇನೆಂಬ ಬಂದಿ ದ್ವೀಪುನು ಎನ್ನತ್ತು ಹೋಟ್ಟಿಗೆ ಕೈ ಹಾಕಿ ಕೆವಿಚಿದ. ಅಬ್ಬಿಬ್ಬಿ! ಆ ಚೀತಾತ್ತರಧ್ವನಿ ಜನ್ಮೇಸಿ ಮರೆಯುವ ಹಾಗಿಳ್ಳ. ಅವನನ್ನು ತೂಲಕ್ಕೆ ಹಾಕಿದ್ದಕ್ಕಿಂತ ಹೆಚ್ಚೇ ಚಿಕ್ಕಪ್ಪನಿಗೆ ಎಚ್ಚರವಾಯಿತು.

ಚಿಕ್ಕಪ್ಪ—ವನದು ?

ತಾತ—‘ವನೂ ಇಲ್ಲ ಬುದ್ಧಿ, ಒಂದು ಕಷ್ಟ ಹೊಸಲುಡಾಟಿ
ಬಂದ್ದೀತೆ ಬುದ್ಧಿ—

ಚಿಕ್ಕಪ್ಪ—ಸುವ್ಯಾನೆ ಮಲಗಿ; ನಾವೆಲ್ಲ ವರಾಡ್ಯೋಷ—

ಚಿಕ್ಕಪ್ಪ—ವನು ಕಳ್ಳೋ ?

ತಾತ—ವಾವ, ಎಳ್ಳೇಮಗು.

ಚಿಕ್ಕಪ್ಪ—ಅವನನ್ನೇ ಇನು ವರಾಡ್ಯೋರಿ ?

ಚಿಕ್ಕವ್ಯಾ—ನೈ ಪ್ರಕ್ರೀ ಬರೆಹಾಕಿ—

ಕೆಳಗೆ ಬಿದ್ದಿದ್ದ ಈಳ್ಳು ಕಿಮಕ್ಕೆಕ್ಕಾಕ್ಕಾ ಎನ್ನಲಿಲ್ಲ. ಸುಮಣಿನೇ
ಮುಂದುತನನ್ನು ನೋಡುತ್ತಿದ್ದು.

ತಾತ—ಅವೆಲ್ಲ ಬೇಕಿಲ್ಲ ಬುದ್ಧಿ, ನಾನೇಬ್ಬೇನೆ. ಅವನ್ನು ಅಂ
ವನದ ಕೊಟ್ಟೀಗೆ ಎಳಿಕೆಂಡು ಓಗಿ—

ತಾತಯ್ಯ ನಾನು ಇಬ್ಬರೂ ಅವನನ್ನು ಎಳಿಕೆಂಡು ಹೊರಟಿವು.
ಚಿಕ್ಕಪ್ಪ ಲಾಂದ, ತೆಗೆದುಕೊಂಡು ಬಂದಳು. ದನದ ಕೊಟ್ಟಿಗೆಯಲ್ಲಿ
ಅವನನ್ನು ಉರುಳಿಸಿದೆವು. ತಾತಯ್ಯನು ಮೇಲಿನೆ ಕೊಲನ್ನು ಅಲ್ಲಾಗಿ
ಕೊಳ್ಳುತ್ತಾ ಹೊಗಿ ಒಂದು ವುಂಬೆಯಲ್ಲಿದ್ದು ಒಂದು ಸಣ್ಣ ಪೀಠ
ಯನ್ನು ತೊರಿಸಿ—ಬುದ್ಧಿ, ಇದು ಸ್ವಲ್ಪ ಇತ್ತತ್ತ ಜರಿಗಿ, ಇದ
ರೊಳಗಿ ಗುಂಡಿನ ಮಾಡಿದೆ ಎಂದ.

ತಾತ—ಬುದ್ಧಿ, ಒಳಗೆ ಹೊಗಿ ಬತ್ತಿರೆಲ?

ನಾನು—ಚೇಡ, ತಾತಮ್ಯ.

ಚಿಕ್ಕಮ್ಮನ್ನು—ಸುಮ್ಮನೆ ತಗೆಂಬಾ ರಾವುಣ, ನಡಿ.

ನಾನು ಗೊಣಗುಟ್ಟುತ್ತಾ ಹೋಗಿ ತಂದೆ. ಅದನ್ನು ಪೀಠಾಯಿ ಯಲ್ಲಿಟ್ಟುದ್ದೂ ಆಯಿತು; ಆ ಪೀಠಾಯಿ ಕಾಪುನಹತ್ತಿರ ಇಟ್ಟುದ್ದೂ ಆಯಿತು. ನಾವೆಳ್ಳಿರೂ ಆಚಿಹೋದೆವು. ಬತ್ತಿ ದನದ ಕೊಟ್ಟಿಗೆಯಿಂದ ಒಂದು ಗಡ ಈಚೆರಿವಿಗೂ ಬಂಡತ್ತು. ಜಿಕ್ಕಮ್ಮನ್ನು ಬತ್ತಿಗೆ ಬೆಂಕಿ ಹೆಚ್ಚು ಎಂದ್ದು. ವೈಕೃಂಬಿಕಾಲ ನಡುಗಲಾರಂಭಿಸಿಕು. ಯತ್ತು ವಿಭಿ. ಜಿಕ್ಕಮ್ಮನ್ನೆ ಸ್ವೇಗಿ ಸಿಕ್ಕುವುದಕ್ಕಿಂತ ಪಿಶಾಚಿ ಸ್ವೇಗಿ ಸಿಕ್ಕುವುದೇ ಮೇಲು. ಮೆಳ್ಳನೆ ಒಂದು ಕಡ್ಡಿ ಗೀಚಿದೆ. ಹೆಚ್ಚುವುದರೋಳಗಾಗಿ ಅದು ಹಾಪಹೋಯಿತು. ಎರಡನೆಯು ಸಲಹಾಟಿದೆ. ಬತ್ತಿ ಉರಿಯುತ್ತಾ ಬಂತು. ಇನ್ನೇನು ಈಗಲೋರ್ ಆಗಲೋರ್ ‘ಥಂ’ ಎನ್ನು ತ್ತೇ ಇನ್ನುವ ಹೊತ್ತಿಗೆ ದನದ ಕೊಟ್ಟಿಗೆಯಿಂದ ಕಾಪು ಈಚೆಗೆ ಹಾರಿ ಬಂದೇ ಉಸುರಿನಲ್ಲಿ ಒಡಿದ. ಇನ್ನೇನು ಮದ್ದ ಸಿದೀಯಾತ್ತಿಂದು ಕಾದಿದ್ದೆವು ಎನೂ ಇಲ್ಲ-ನಿಶ್ಚಯ. ಕಾದುಕಾದು ಸಾಕಾಗಿ ಒಳಗೆ ಹೋಗಿ ನೋಡಿ ದೆವು. ಪೀಠಾಯಿ ಪಕ್ಕದಲ್ಲಿ ತಾತಮ್ಯ ಕೂತಿದ್ದ, ಪೀಠಾಯಿ ಒಳಗೆ ನೋಡಿದೆವು ಎನೂ ಇರಲಿಲ್ಲ. ಜಿಕ್ಕಮ್ಮನ್ನು ತಾತಮ್ಯನ್ನು ದುರದುರ ನೋಡಿದೆನು. ತಾತಮ್ಯ ವೆಳ್ಳನೆ, ಆಯಿತು ತಾಯಿ, ಇನ್ನೇನ್ನೊಂದಾ ನವ ಎಂದ. ಜಿಕ್ಕಮ್ಮನ್ನು ಮಾತನಾಡದೆ, ಕೆವಮೇಲೆ ಬಿದ್ದರೂ ಕೇಳದಹಾಗೆ ಮುಂದಕ್ಕೆ ಹೆಚ್ಚಿಯಿಟ್ಟಳು. ನಾನೂ ಅವಳ ಹುಂದೆ ಲಾಂದು, ತೆಗೆದುಕೊಂಡು ಹೋರಬಿ, ತಾತಯ್ಯನೂ ಬಂದ.

ವಾರನೆಯುದಿನ ಬೆಳಗೆ ನಾನು ತಾತಮ್ಯನನ್ನು ಕೇಳಿದೆ—

‘ಯಾಕೆ ಹೀಗೆ ಮಾಡಿದೆ?’

‘ಆ ಬಡ್ಡೀ ಹೈದ ನನ್ನ ಮೊಮ್ಮೆಗ ಬುದ್ಧಿ.

ಅಗಲ್ಲ ನವ್ಮ ಚೆಕ್ಕಿಸ್ತು ಇದನ್ನ ಆಗಾಗ ನೇನಿಕೊಳ್ಳುತ್ತಾ ಇರುತ್ತಾರೆ.

ಶ್ರೀ ಗಣಿನಲಂಡು ನುಗದ್ವಾಯಾ, ಅರಳೇನೇಷಿ, ಜಿಂಗಳೂರು ಸಿಟಿ.

ಹುರಿಯೋ, ಮಾರಿಯೋ!

‘ನಮ್ಮ ರಾವಾಚಾರು, ಗೊತ್ತಿಲ್ಲವೇ! ’

‘ಇಲ್ಲ—ಅವರಾರು?

‘ಒಮ್ಮೋ ಸರಿ, ನೀನು ಹೊಸಬಿ.’

ನಮ್ಮ ಪೌರಿಯಲ್ಲಿ ರಾವಾಚಾರು ಸ್ನೇಹದೇ ಇದ್ದ ವರೇ ಇಲ್ಲ. ಅವರು ಹುಟ್ಟಿದ್ದೋರಿಗೆ ದೊಡ್ಡೋರು, ಬೆಳೆಯೋರಿಗೆ ಚಿಕ್ಕೋರು. ಅವರ ಗುಣಕಫ್ಫನ ಮಾಡದೇ ಇದ್ದೋರೇ ಇಲ್ಲ. ರಾವಾಚಾರೆ ದರೆ ಒಂದು ದೊಡ್ಡ ಚೀತೆ ಬರಯೋಷ್ಟು ಸಮಾಚಾರ. ಎಲ್ಲರಿಗೂ ತಿಳಿದು ತೆಯೇ ಸರಿ. ಇವರ ಗುಣಗಳನ್ನು ವರ್ಣಿಸಲು ನಾಲ್ಕು ಭಾಯುಳ್ಳ ಆ ಬ್ರಹ್ಮನಿಂದಲೇ ಅಸಾಧ್ಯಪಂದಲ್ಲಿ, ನಾನನನಾದ ನನ್ನ ಕೈಲಾ ದೀತೆ! ಆದಾಗ್ನಿ ಅವರ ವಿಚಾರನಾಗಿ ಒಂದರಿಂದ ಮಾತುಗಳನ್ನು ಹೇಳಲು ಕುತೂಹಲ.

ಅವರಿಗೆ ಸೆರಿಹೊರಿಯ ವರಲ್ಲಿ ಬಹಳ ಸಂಬಿಕೆ! ಹಿತ್ತುಲಲ್ಲಿ ಗೋಡೇ ಹಾಕಬೇಕೆಂದು ಇಟಕೆಗಳನ್ನು ತರಿಸಿ ಹಾಕಿಸಿದ್ದರು. ರಾತ್ರಿಯೆಲ್ಲಾ ಕೆಲಸಮಾಡಿ ಪ್ರತಿ ಒಂದು ಇಟಕೆಗೂ ಸುಣ್ಣಿದಿಂದ ನಾಮ ಹಜ್ಜುತ್ತ ಬಂದರು. ಏತಕ್ಕೂಂದರೆ, ತಮ್ಮ ಇಟಕೆಯನ್ನು ನುತ್ತಾರಾದರೂ ಸಾಗಿಸಿದರೆ ಈ ನಾನುದ ಗುರ್ತಿನಿಂದ ಒಡಿಯಬಹುಜೀಯ— ಅಷ್ಟೇ!

ನೇರಿಹೊರಿಯವರು ಕೆಳ್ಳಿರಿಂದಿಲ್ಲ, ಸುನ್ನತ್ತನೆ ಬಿಡಿಸುವ ಇಟಕೆಗಳನ್ನು ನೋಡಿದರೆ ಅವುಗಳನ್ನು ಉಪಯೋಗಿಸಿತ್ತಾಣವೆಂದು ಒಂದು ವೇಳೆ ತೆಗೆದು ಕೆವಡರೆ ಈ ಇಟಕೆ ನಷ್ಟುಡೇ? ಎಂದು ಹೇಳಿ ಪ್ರಾದಕ್ಕೆ ಒಂದು ಗುರುತಿರಚಿಕಲ್ಲ ಅದಕ್ಕೆ!

ಇಷ್ಟು ನಂಬಿಕೆ ಹೆಟ್ಟಿಪ್ಪಿದಕ್ಕೆ ಕಾರಣಗಳು ಬಹುನಾಗಿರಬಹುದು. ಆದರೆ ನನಗೇನೇರೋ—ಆವರು ಮಾರನೇ ಮದು ವೆನಾಡಿಕೊಂಡಿದ್ದೀ ಕಾರಣವೆಂದು ತೋರುತ್ತೆ. ವೊದಲನೆಯು ಹೆಡತಿಯ ಹೆಸರು ಸೀತಮ್ಮು; ಅಕೆ ಏನೂ ತಿಳಿದವಳಿಲ್ಲ; ಯಾರಾದರೂ ಮನೆಗ ಒಂದರೆ 'ಬನ್ನಿ'; ನಿನ್ನನೇಲಿ ಏನಿದ್ದಿ? ನಷ್ಟು ಯಾಜಕಾನಂಗ ನೂರು ರೂಪಾಯಿ ಸಂಬಳ; “‘ರೆಸಿಡೆಂಟ್‌ಫೀಸಿನಲ್ಲಿ’ ಎನ್ನು ತ್ತಿದ್ದುಳು. ಒರಡನೆಯು ಹೆಂಡಿ ಬರುವ ಹೊತ್ತಿಗೆ ಈ ಮಾರುಪು ಹುಡುಗಾಗಿದ್ದು. ಇನ್ನು ಅವಸಿಗಾದ ಗತಿಕ್ಕೇಳಬೇಕೇ?

ಎರಡನೆಯು ಹೆಂಡತಿಯನ್ನು ರಷಿಂಗಾಗಿ ಮದು ವೆನಾಡಿಕೊಳ್ಳಲಿಲ್ಲ. ಹೆಸರು ಸುಂದರಮ್ಮು. ಸುಂದರವಾಗಿಲ್ಲದಿದ್ದುದರಿಂದ ಆ ಹೆಸರನ್ನಿಟ್ಟಿರ್ಹೋ ಎನ್ನೋ! ಮುಖದಲ್ಲಿ ರಾಮಾಯಣವೆಲ್ಲಾ ಬರೆದಿತ್ತು. ಇವಳೂ ಒಂದೊಳಳು ಹಾಗೇ ಹೋಗಲಿಲ್ಲ; ಒಂದು ಹೇಳು, ಹೇಕು ಸತ್ತಳು.

ಮಾರನೆಯು ಹೆಂಡತಿ ಇವರಿಷ್ಟುರಿಂತಲೂ ನಾಸಿ, ರಷಿಂಗನಿದ್ದರೂ ಚಿಂತೆ, ರಾವನಿಲ್ಲದಿದ್ದರೂ ಚಿಂತೆ, ಎಂಬಂತಾಗಿ ಕೈಲಂದವ್ಯು ಬೇಗ ಪ್ರೇರ್ಶೆ ತೆಗೆದುಕೊಂಡು ಮನೆಯಲ್ಲಿರಚಿಕೆಂದು, ರಾಮಾ ಚಾರು, ಮಾರುವರ್ವ ಮಟ್ಟಿಗೆ ಎಕ್ಸ್‌ಟೆಂಷನ್ (Extension)

ತೆಗೆದುಕೊಂಡು ಮನೆಯಲ್ಲಿ ನಿಂತರು. ಇವರಲ್ಲಿ ಒಂದು ವಿಶೇಷವಾದ ಸಂಗತಿ: ಮನೆಬಿಟ್ಟಿ, ಕಳ್ಳೀರ; ಕಳ್ಳೀರಬಿಟ್ಟಿ ಮನೆ. ರಾವರುಚಂಡ್ರಸ್ವಾಮಿಗಳಲ್ಲಿ ಕಂಡರೆ ‘ಇಪ್ಪೇ ಹೊತ್ತಾಗಿದೆ’ ಎಂದೆಲ್ಲರೂ ಹೇಳಿರುತ್ತಿರುತ್ತಿರು.

ಮನುಷ್ಯ, ಖಚು ವಾಡುವುದರಲ್ಲಿ ಬಹಳ ಗಟ್ಟಿಗೆ, ಯಾರಾ ದರಂ ಸೆಂಟಿಗು ಮನೆಗೆ ಒಂದರೆ ‘ನನಗೆ ಹೊಟ್ಟೆನೋವು, ಮೈ ಕೆತ್ತ ಸರಬರಾಗಿಲ್ಲ. ಈ ದಿನ ನಾನು ಉಟವಾಡುವುದಿಲ್ಲ’ ಎಂದು ಹೇಳಿ ಬರೀಹೆಣಬ್ಬಿಯಲ್ಲಿಯೇ ಆತನು ಕಳ್ಳೀರಿಗೆ ಹೊಗುತ್ತಿದ್ದು. ಬುದ್ಧಿ ಬೇಕಾದ ಹಾಗಿತ್ತು. ಮನೆ ಬಿಟ್ಟುಡನೆಯೇ ಗಾಡಿಯಲ್ಲಿ ಕುಳಿತು ದೊಡ್ಡ ಪೇಟಿ ಚೌಕಾದವರಿಗೂ ಸುಮ್ಮನೆ ಬರೋದು ಅ ಮೇಲೆ,

“‘ಎನ್ನೋ, ಎಪ್ಪು ಬಾಡಿಗೆ ?’”

“‘ಎಂಟಾಣಿ ವಾವುಂಳು ಸಾಮಾನಿ. ’

“‘ಆಯಿತಾಯಿತು. ಸಾಕಷ್ಟು ಇಲ್ಲೇ ಬಿಟ್ಟಿಬಿಡು ಮೂರಾಣಿ; ಬರುತ್ತೀರೋ ಇಲ್ಲವೋ?’”

“‘ಇಲ್ಲಬುದ್ಧಿ—ಇಲ್ಲೇ ಇಳೀರಿ.’”

“‘ಇಗೆಂ (ಇಳಿದು)—‘ತಗೋ’ ಒಂದಾಗೆಯನ್ನು ಕೊಡುವುದಕ್ಕು ಹೋಗುತ್ತಿದ್ದನು.

“‘ಎನ್ನೀ, ಒಂದಾಣಿ, ನೀವೇ ಇಟ್ಟುಕೊಳ್ಳಿ... ಕಾಣಿ.... .’”

“‘ತಗೋಬೋ ಹಾಗಿದೆ, ತಗೋ—ಇಲ್ಲದಿದ್ದರೆ ಬಿಡು.’”

“బేడి, బడి స్వామి—కేండొఎదేవరు క్యాగిద్దరూ కొడూనే. నిమ్మంథావర్ష గాడిలి కుండిసిద్దే తప్ప..”

ఆ ఒందాణేయా ఏక్కుతు! ఒందూనరే ఎరడాణేయోళ గాగి మతేణ్టందు గాడియల్లి కుళతు కట్టేరియన్న సేరువుదు.

మనేగి సావాను తరువాగలూ హీగేయే. వోసరినవ రన్న కొగి దొడ్డ పంచపాత్రీయల్లి మంరునాల్చు తేరు వేస రన్న ఆఖిసువుదు; తేరిగి ఆరుకాసినంతి కొడుపుదు! మందా గువుదు గొత్తే ఇది; నిస్స వోసరు నిను తెగదుకొండు కోగెన్న పుదు! ఎష్టుబగ్గిసిదరూ ఆష్టు అంటికొళ్ళదిరుపుఁఁ హీగ నాల్చు సల నాల్చు పాత్రీగళల్లి వూడుపుదు. స్ఫుల్చ నీరన్న కాకి ఎళ్లవన్నో ఇట్టుగూడిసిదరే, ఒందేరడు దినక్కు మజ్జిగొమాయితః.

నేగదు వ్యాపారవేంటుడే ఇళ్ల. ‘నావేను స్ఫులవందిగ రల్లవే? నమ్మల్లి సంబంధించే ఎండ నమగి సాలాకొడూరే,’ సంబంధించే ఆదరల్లి ముక్కాలు, నాలు బ్యాంకిగి హోగబేకు. ఏక్కుద్దరల్లే ఎల్లా నడియ బేకు. సాలద అంగడి యోరు ఒందరి ‘ఏనువాడలయ్య, నినగాగి తెగదిట్టుడై; నిస్స రాత్రి, మనేగి ఆడ్డుకి బేచాగిత్తు. ఒకళ ఖజ్జయ్య, ఈ తింగళల్లి: స్ఫుల్చ సుధారిసికోఇ; ఇవత్తల్ల, నాళికొడ్డేనే.’

“ఏనుస్వామి, యెండతిగి ఒడవే వాడ్డిదరి నాపు కాయి బేకేను?”

‘ಭೀ, ಭೀ, ಹುಟ್ಟವ್ವು. ಅವರೆಲ್ಲದರೂ ಕೇಳಿಯಾಡೋ—
ನೀನಿನ್ನೂ ಮಗು ಹೆಂಡತಿ ವಿಚಾರ ನಿನಗೇನು ಗೊತ್ತು! ನಿಮ್ಮ
ದಣಿಗೆ ಹೇಳು, ಅಂಗಡಿಗೆ ಉರುತ್ತೇನೆ. ಹೇಳುನೇ—ಇಗೇ
ಒಂದು, ಎರಡು, ಮೂರು, ಸಾಲ್ಕು ಏದು-ಉ-ಇದನ್ನು ಕೊಡು.’’

ಪಕ್ಕದ ವನೆ ಶ್ರೀಕಂಠ—ಕಂಂಠಿಗೂ, ರಾಮಾಚಾರ್ಪಿಗೂ
ಬಹಳ ಸ್ನೇಹ. ನಾವೆಲ್ಲರೂ ಕಂಂಠನೆ—‘ನಲ್ಲಿ ಕಂಂಠ, ರಾಮಾ
ಚಾರ್, ಅಂಗಿ ವಿಚಾರ ಹೇಳಿನೇ ಎಂಬೇದು! ಅವನಿಗೂ ತದರ
ವಿಚಾರ ಹೇಳಬೇಕೆಂದರೆ ಬಹಳ ಕುತ್ತಾಯಲ!

‘ರಾಮಾಚಾರು, ಅಂಗಿಯನ್ನು ಧೋರೆಗಳು ಕೇಳಿದರಂತೆ.’

‘ಯಾಕೊ?’

‘ಅದು ಬೆಂತುಲ್ಲಿ ಹಾಕಿದರೆ ಸುಡ್ಯೋದಿಲ್ಲ; ನೀರಿನಲ್ಲಿ ಹಾಕಿ
ದರೆ ನೆನೆಯೋದಿಲ್ಲ!’

‘ಭಲಾಪ್ಪಾ!’

‘ಒಗೆದರೆ ಬಟ್ಟಿ ಬೇಗ ಹೋಗುತ್ತೆಂದು ಆಚಾರು, ನೀರಿನಲ್ಲಿ
ಬಟ್ಟಿ ಹಾಕೋದೇ ಇಲ್ಲ. ಆ ಪಂಚೆ ಆಚಾರಿಗೆ ವೊದಲನೇ ಮಾನ
ಮದು ವೆಯಲ್ಲಿ ಕೈಟ್ಟುದ್ದು. ಒಳ್ಳೆ ಮಗುಟಿದ ಬಣ್ಣ ಬಂದಿದೆ.
ಪಂಚೆಯನ್ನು ಮಗುಟ ಮಾಡಬೇಕಾದರೆ ಈ ಕೆಳಗಿನ ವಿಳಾಸಕ್ಕೆ ಬರೆ
ಯಿರಿ. ರಾಮಾಚಾರು, ಕರಗ—’

ಕಂಂಠ ಆಚಾರಿಗೆ ‘ಕರಗ ಎಂದು ಕರೆಯುವುದಕ್ಕೆ ಕಾರಣವೇ
ನೇಂದರೆ ಕಜೇರಿಯಿಂದ ಆಚಾರು, ಉರುವಾಗ ದಡದಡನೆ ಓಡುತ್ತಾ

ಬರುತ್ತಿದ್ದರು. ಹೆಂಡತಿ ಮುಖವನ್ನು ನೋಡಿದ ಹೊರತು ಆಚಾರ್ಯರು ನೇಮ್ಮದಿಯಿಂಥ್ತು. ಒಳ್ಳೆ ಕರಗ ಬಂದಹಾಗೆ ಬರುತ್ತಾರೆ ಎಂದು ಕಂರಿ ಆಗಾಗ ಹೇಳುತ್ತಿದ್ದು. ಇದರಿಂದ ಆಚಾರ್ಯರು ಕಂಪಿಯನ್ನು ಕಂಡರೆ ಸ್ವಲ್ಪ ರೀಗುತ್ತಿತ್ತು.

ಮಂಗಳವಾದ ಒಳ್ಳೆ ರಾಹುಕಾಲದಲ್ಲಿ ಆಚಾರ್ಯರು ಶಭೀರಿಯನ್ನು ಬಿಟ್ಟರು! ದಢದಡನೆ ಮನೆಯ ಕಡೆ ಬರುತ್ತಿದ್ದರು. ದಾಢಯಲ್ಲಿ ಒಂದು ಹುರಿ ಬಿದ್ದಿತ್ತು. ತಕ್ಷಣವೇ ಮನೆಯಲ್ಲಿದ್ದ ಪಂಚಾಂಗವು ನೇನಿಸಿಗೆ ಬಂದಿತು. ಈ ಹುರಿ ಆ ಪಂಚಾಂಗಕ್ಕೆ ಹಾಕಿ ಗೋಡೆಗೆ ತಗಲುಹಾಕಲು ಬಹು ಉಪಯೋಗವಿಂದು ತೋರಿತು. ತಕ್ಷಣವೇ ಬೋಗ್ಗಿ ಕ್ಷೇತ್ರಾಕಾಶ ತೆಗೆದುಕೊಂಡರು. ಗ್ರಹಚಾರ ಎದುರಿಗೆ ಕಂತಿ ನೋಡುತ್ತಿರಬೇಕೇ? ಏನೋ ಬಂತಂದುಕೊಂಡು ತಮ್ಮಲ್ಲಿದ್ದು ದೇನೋ ಕಳಿದುಕೊಂಡಂತೆ ಅಲ್ಲಿ ಇಲ್ಲಿ ಸ್ವಲ್ಪ ಹೊತ್ತು ಹುಡುಕಲಾರಂಭಿಸಿದರು. ಇನ್ನೇನು ಮುಂದಕ್ಕೆ ಹೋಗೋಣ ಎಂಬುವ ಯೋತ್ತಿಗೆ—‘ಅವರೇ ಅವರೇ ತೆಗೆದುಕೊಂಡರು’ ಎಂದು ಆವರಿಗೆ ಕೇಳಿಸಿತು. ಆಚಾರ್ಯ, ತಲೆಯಿತ್ತ ನೋಡಿದರು. ಎರಡು ಗಜಗಳ ದೂರದಲ್ಲಿ ಒಬ್ಬ ಪ್ರೋಲಿಸಿನವನ್ನೂ, ಆತನ ಜೊತೆಯಲ್ಲಿ ಮತ್ತೊಬ್ಬನೂ, ಕಂರಿಯನೂ ನಿಂತಿದ್ದರು. ಆಚಾರ್ಯ, ಮುಂದಕ್ಕೆ ಹೊರಟಿರು.

ಪೋ—‘ಸಾಮ್ಮಿ, ಕೊಡಿ.’

ರಾ—‘ಎನಯಾಗ್ಯ, ನಾನೇನೂ ತೆಗೆದುಕೊಂಡಿಲ್ಲ.’

ಕಂರಿ—‘ನಾನು ನೋಡಿದೆ; ಇನ್ನೇ ತೆಗೆದುಕೊಂಡಿದ್ದು.’

ಮ; ತೊಳ್ಳು—‘ಸ್ವಾಮಿ, ಅದರಲ್ಲಿ ಸಂತು ಯಾಹಾಯಿ—ಇದು ಏದು ರೂಪಾಯಿನ ನೋಟೆಗಳು ಸ್ವಾಮಿ—ಕೊಟ್ಟುಬಿಡಿ ಸ್ವಾಮಿ; ನಾನು ಬಡವ.’

ರಾ—‘ಅಂತೋಽಧೀ ದೇವರೇ, ನಾನು ನೋಡಲಿಲ್ಲವು; ನಾನು ಈ ಯಾರಿಯಾನ್ನು ತೆಗೆದುಕೊಂಡೆ—ಆಪೈ.’

ಕಂಠಿ—‘ಅಳ್ಳ; ಅಳ್ಳ; ಎಲಾಲ್ ಮುಳ್ಳೇ. ಇವನೇ ಹೆಗೆದುಕೊಂಡೆ.’

ಪ್ರೋ—‘ನಡ್ಡೆ ಸ್ವಾಮಿ, ಸ್ವೇಷಣಗೆ ಬಸ್ತಿ.’

ದಾರಿಯಲ್ಲಿ ಎಲ್ಲರೂ ಕೇಳುವುದಕ್ಕೆ ಮೊದಲು ಮಾಡಿದರು. ಕಂಠಿಯಾದರೋ—‘ಕರಗ ಪ್ರೋಲೀಸಿಗೆ ಹೋಗುತ್ತಿದ್ದಾನೀ’ ಎಂದು ಕೂಗುತ್ತಾ ಹಿಂದೆಯೇ ಇದ್ದನು. ಹುಡುಗರಾದರೋ—‘ಕಂಠಿ—ಕರಗ ಕರ್ಗ-ಕರ್ಗ-ಕರ್ಗ’ ಎಂದು ಕೂಗುತ್ತಾ ಸ್ವೇಷಣವರಿವಿಗೂ ಹೀಬಾಲಿಸಿದರು.

ಪ್ರೋಲೀಸಿನವನು ಆಚಾರ್ಯನ್ನು ಕರೆದುಕೊಂಡು ಹೋಗಿ ದಫೇ ದಾರನ ವುಂದೆ ಬಿಟ್ಟನು. ದಫೇದಾರನು ಕುಟುಂಬನ್ನು ಬಿಟ್ಟೇಳದೆ ಎನಿ’ ಎಂದನು. ಅವನಿಗಾದರೋ ಆಚಾರ್ಯ ಒಂದು ಸಲವಾದರೂ ದಶರ ಇನಾಮನ್ನು ಕೊಡಲಿಲ್ಲವೆಂದು ಕೋಪ-ಇದೇ ತಕ್ಷಣ ಸಮಯ!

ಪ್ರೋ—‘ಸ್ವಾಮಿ, ಇವರೇ ತಗೊಂಡರೆಂದು ಈ ಹುಡುಗ ಹೀಳ್ತಾನೆ’

ದರ್ಶಿ—‘ಎನ್ನಗೊಂಡಿದ್ದು? ಎನ್ನಿ?

ಮತ್ತೊಬ್ಬ—‘ಸಾಮ್ರಾಜ್ಯ, ನಾನು ಬಡವ. ದಾರೀಲಿ ಬರ್ತ ನನ್ನ ಪಾಕೆಟ್‌ ಕೆಳಗೆ ಬಿತ್ತು ಅದರಲ್ಲಿ ಇವಕ್ಕು ರಾಪಾಯಿತ್ತು; ಎಲ್ಲಾ ಐದ್ಯೇದು ರಾಪಾಯಿ ನೋಟಿಗಳು ಸಾಮ್ರಾಜ್ಯ’

ಕಂರಿ—‘ನಾ ನೋಡಿದೆ ಇವರೇ ತಗೊಂಡರು. ಅಲ್ಲೇ ಒಡಾ ಹುತ್ತು ಇದ್ದರು’

ಪ್ರೋ—‘ಹೊದು, ಇವರೇನೋ ಅಲ್ಲೇ ಹುಡುಕಾಡುತ್ತ ಇದ್ದ ಹಾಗಿತ್ತು.’

ರಾ—‘ನಾನು ತೆಗೆದುಕೊಂಡಿಲ್ಲ.

ದಫೇ—‘ಮತ್ತೇತಕ್ಕಾಗಿ ಅಲ್ಲಿ ಹುಡುಕುತ್ತಿದ್ದಿರಿ?’

ರಾ—‘ಈ ಹುರಿ ಬಿದ್ದಿತು. ನನಗನುಕೂಲ, ಅಂತ ಅದನ್ನು ತೆಗೆದುಕೊಂಡೆ.’

ಕಂರಿ—‘ಅಮೇಲೂ ಅಲ್ಲೇ ಹುಡುಕುತ್ತೂ ಇದ್ದರು, ಕೇಳಿ.’

ದಫೇ—‘ಹೊಡೇನ್ನೀ?’

ರಾ—‘ಏನೂ ತಿಳಿಯದು, ಈ ಹುರಿ ಮಾತ್ರ ತಗೊಂಡೆ.’

ಮತ್ತೊಬ್ಬ—‘ದೇವ್ವಾ ಏನಾದರೂನಾಡಿ ಕೊಡಿಸಬೇಕು. ನಾನು ಬಡವ’

ದಫೇ—‘ಎನ್ನೀ, ನಿಜ ಹೇಳಿ.’

ರಾ—‘ಸುಳ್ಳು ಹೇಳಿನೇನು?’

ದಫೇ—‘ದುಡ್ಡಿಂದರೆ ನೀವೇನು ಬೇಕಾದರೂ ವಾಡಿತ್ತೀರಿ. ತಗೊಂಡಿದ್ದರೆ ಕೊಟ್ಟುಬಿಡಿ. ಚನ್ನಗಿಲ್ಲ—ನೀವು ದೊಡ್ಡೀರು. ನೀವೇ ಹೀಗೆ ಮಾಡಿದರೆ ಹೇಗೆ?’

ರಾ—‘ಇಲ್ಲವಯ್ಯಾ, ನಾನು, ತೆಗೆದುಕೊಂಡಿಲ್ಲ.’

ದಫೇ—‘ನನಗೇನು ಸಾಮಾನ್ಯ—ನಾನಂತಹ ಈ ಕೇಸು ತೆಗೋ ತೇನೆ. ನಿವಿಷ್ಟ ನೋಡಿ.’

ಇಷ್ಟರಲ್ಲಿಯೇ ಒಬ್ಬ ಹುಡುಗನು ಸ್ವೀಜ್‌ ಒಳಕ್ಕೆ ಓಡಿಬಂದು ‘ಇಲ್ಲ ನೋಡಿ, ಇದಲ್ಲ ತಿಕ್ಕಿತು’ ಎಂದನು. ದಫೇದಾರನು ತಿರಿಗಿ ನೋಡಲು ಹುಡುಗನ ಕೈಯಲ್ಲಿ ಪಾಕೆಟ್‌ತು. ಕಂತಿಯು ‘ಎಲ್ಲಿತ್ತೊ ಶ್ರೀವಾದೂ?’ ಎಂದನು. ಶ್ರೀವಾದೂ ‘ಅಲ್ಲಿ ಅಂಗಡಿ ಸಾಲಿಸಲ್ಲಿ! ಎಂದುತ್ತರಕೆಳಟ್ಟನು. ದಫೇದಾರನು ಪಾಕೆಟ್‌ನ್ನು ಕೈಗೆ ತೆಗೆದು ಕೊಂಡು ‘ಇದೇನಯ್ಯ ನಿಂದು!’ ಎಂದು ಕೇಳಿದನು. ನುತ್ತೊಬ್ಬನು ಅದನ್ನು ನೋಡಿ ‘ನಂದಿದ್ದಹಾಗೇ ಇದೆ’ ಎಂದನು. ಬಿಜ್ಞ ನೋಡಿ ದರು. ಏಡೆದು ರೂಪಾಯಿನ ನೋಟೀಗಳು ಒಟ್ಟು ಇವಕ್ಕು ರೂಪಾಯಿಗಳು ಇದ್ದವು.

ದಫೇ—‘ಸರ, ಸಾಮಾನ್ಯ, ಹೋಗಬಹುದು.. ಲೋ ಹುಡುಗ ನಿನಗೆ ವಾಡಿತ್ತೀನಿ ತಾಳು ಸುಳ್ಳು ಹೇಳಿಯಾ?’

ಕಂತಿ—‘ಇಲ್ಲಿ—ನಾನು ನೋಡಿದೆನ್ನೀ—ನಿಮ್ಮ ಶ್ರೋಲೀಸಿನವ ನನ್ನನೋಡಿದ ತಕ್ಕಣವೇ ಬಿಂಬಿಸಿರಬಹುದು—’

ರಾಮಾಚಾರ್ಯ, ಒಳ್ಳೆಯನರ ಮುಖ ನೋಡಿ ಎದ್ದಿರಬೇಕೆಂದು ಕೊಳ್ಳುತ್ತಾ ಮನೆಯನ್ನು ಸೇರಿದರು. ಕಂತಿವಾದರೋ ‘ಕರಗಣ್ಣ ಜೀಲಿಸಲ್ಲಿ ಹಾಕಿದ್ದರು.’ ಎಂದು ಕೂಗುತ್ತಾ ಬೀಡಿಬೀಡಿ ತಿರುಗಲಾ ರಂಭಿಸಿದನು.

గోಣಗುಟ್ಟಿಲ್ಲೂ ಗೋವಿಂದ.

ಗೋವಿಂದರಾಯನನ್ನು ನೀನು ಸೋಡಿದ್ದರೇನು ? ಅಯ್ದ್ದು ಪಾಪ, ಸೋಡಿತ್ತೋದೆಲ್ಲ ! ಈಗೇ ಬಂಧರು ವಣಾದ ಮುಂದೆ ಅವನು ಹಂಚೆಯಲ್ಲಿದ್ದ . ಹಂಪೆ ಕಾಣಿರಿ ! ಸೋಡಿತ್ತೋಷ್ಣಿಳಿ. ಅದರೆ ಅಲ್ಲಿಗೆ ಚೋಗಿನೋಡಿಕೊಂಡು ಬಂದೋರು —‘ಹಂಚೆಗೆ ಹೋಗೋಡಿಂತ ಕೊಂಚೆಲೋದು ನೇಲು’ ಅಂತಃರೆ.

ಈಶ್ವರಾರ್ಥನ ಕಾಲದಲ್ಲಿ ಅದು ವಿಜಯನಗರದ ರಾಜಧಾನಿ. ಅಗ ಅಲ್ಲಿಲ್ಲಿ ಸೋಡಿದರೂ ಸಡಗರ. ಅದೇನು ಮಂಹ ಮಂಸಿಗಳು ! ಅದೇನು ಜನ ! ಅದೇನು ಓಡಾಟ ! ಎಲ್ಲಿಲ್ಲಿ ಪಂಡಿತರೂ, ಸರ್ಕಾರರೂ ಏಲ್ಲಾ ಅಲ್ಲಿ.

ಅಲ್ಲಿ ಸಿಕ್ಕತ್ತುದ್ದೇಂಥಾ ರೋಜಾ ಹೊ ಇನ್ನೀಲೂ ಇರಲಿಲ್ಲ. ಎವ್ವು ಒಡವನಾಗಿದ್ದರೂ, ಮನೆಗ ಹೋಗುತ್ತಾ ಬಂದ, ರೋಜಾ ಹೂವಾದ ರೂ ತೆಗೆದುಕೊಂಡು ಹೋಗವೆ ಇರುತ್ತಿರಲಿಲ್ಲವಂತೆ. ನವ್ಯ ಗೋವಿಂದ ರಾಂಸಿಗೂ ರೋಜಾ ಹೊ ಕಂಡರೆ ಪ್ರಾಣ.

ವಜ್, ವೈಧೂರ್ಯ, ಪುಷ್ಯರಾಗ ಇವೆಲ್ಲಾ ಮಾರೋ ಅಂಗಡಿಗಳ ಅವುಗಳ ಮೇಲೆ ತೂರಿಭಿಸುತ್ತಿದ್ದ ಮಹಡಿಗಳು, ಆ ಅಲಂಕಾರ, ಎದು ಬಸಲ್ಲಿ ಅರಮನೆ ಕೈಸಾಲಿ, ಧೀರೆಯೋ ಸಾಯಾನ ಮಂತ್ರಿಯೋ ಯಾರಾದರೂ ಬೀದಿಬೀದಿಯಲ್ಲಿ ಹೋಗೋವಾಗ ಆ ಜನರ ಸಂತೋಷ ಇನೆಲ್ಲಾ ಸೋಡಿತ್ತೋದಕ್ಕೆ ಎವ್ವು ಕಣ್ಣಿಧ್ವರು ಸಾಲದು.

ಮುಕ್ತರಾಯ ಧೀರೆ, ಸಾಂಸನ ಮಂತ್ರಿ, ಇದಕ್ಕುಂತಲೂ ಇನ್ನೂ
ಬೇಕೆ! ಅದರೂ ಗೋವಿಂದರಾಯರಿಗೆ ನಷ್ಟೆಗೆ ವಿಚಾರಗಳಲ್ಲಿ ಅವ
ಮೈತ.

ಎಪ್ಪಿದರೂ ಜನರ ಮನಸ್ಸಿನಲ್ಲಿರೋದು ರಾಜನಿಗೆ ತಿಳಿಯೋದು
ಕಷ್ಟ. ಎದುರಿಗೆ ಇರಿಸಿ ದೇಹಿದರೆ ಇರೋ ಸಂಗತಿ ಹೇಳಿಯೋದಿಲ್ಲ.
ಹೆದರಿಕೆ. ಬೇರೆಯೋರಿಗೆ ಆ ಕೆಲಸ ಕೊಟ್ಟರೂ ಸಾಗೋದು ಕಷ್ಟ.
ಅದಕ್ಕಾಗಿ ತಾನೇ ತಿಳಿದು ಕೊಳ್ಳುವುದೂ ಖಚಿತವಾಗಿಯದೆಂದು ಹುಕ್ತರಾಯ
ಆಗ ವೇಷವನ್ನು ಹಾಕಿಕೊಂಡು ಹೇಗೆ ಪದ್ಧತಿ.

ನವ್ತು ಗೋವಿಂದರಾಯರು ಗೊಣಗುಟ್ಟುಕೊಂಡು ವಿವರಿತ.
ಯಾನ ಕೆಲಸ ವರಾಡಲಿ, ಎಲ್ಲಿಗೆ ಹೋಗೋಲಿ ಯಾರನ್ನು ನೋಡಲಿ,
ಗೊಣಗುಟ್ಟುತ್ತೋಽಭೇದೀ ಅಷ್ಟೇ ಅಲ್ಲ. ನಡುವಾರೀಲಿ ಇದ್ದಕ್ಕೆದ್ದ
ಹಾಗೆ ಅವರನ್ನು ಇವರನ್ನು ಎಲ್ಲಾರನ್ನೂ ಕರೆಯೋದು, ಅವರಿದುರಗೆ
ಸುಮತ್ತನೆ ಗೊಣಗುಟ್ಟುಕೊಂಡು ಏನೂ ಸಿಗದಿದ್ದರೆ—, ಅಲ್ಲಿ ಸೋಡಿ!
ಆಕಾಶವೆಲ್ಲಾ ಹೀಗೆ ನೀಲಿಯಾಗಿಬಿಟ್ಟರೆ ಬದುಕೋ ಬಗೆ ಹೇಗೆ?
ಎಂಬೋದು. ಹೀಗೆ ಗೊಣಗುಟ್ಟುತ್ತಾ ಇರುವಾಗ ಒಂದು ದಿನ
ಸಾಯನ ಮಂತ್ರ, ಜೋಡಿ ಕುದುರೆ ಸಾರ್ಪಿಟಿನಲ್ಲಿ ಆ ಬೀದಿಯಲ್ಲಿ
ಯೋರಿ. ಇದು ನವ್ತು ಗೋವಿಂದರಾಯರ ಕಣಿಗೆ ಬಿತ್ತು. ಇವರಿ
ಗೀಲ್ಲಾಹೀಗೆ ದುಡ್ಡ ಸುರಿದರೆ ದೀಶ ಉದ್ದಾರ ಆಗೋದು, ತಾನೆ ಹೇಗೆ!
ಹೇಳಿಕೊರಿಲ್ಲ, ಕೇಳಿಕೊರಿಲ್ಲ. ಗೊಪಾಲಪ್ಪನ ವುದುವೇ! ಧೋರಿಗಂತೂ
ಯಾರಾದರೂ ಒಂದು ಬಾಯಿ ಬಡಿಯೋನಾಗೆ ವಾಕನಾಡಿದರೆ ಸಾಂ.
ಅವರ ಸವಾನವೇ ಇಲ್ಲ. ಅವರಿಗೆನು ಬೇಕಾದೂ ಕೊಟ್ಟಬಿ
ಡೋಡೇ! ಹೀಗೆ ಗಾಡಿಲಿ ಕೂತು ಸುಖನಾಗಿ ತಿರುಗೋ ಕೆಲಸ
ನಾವಾತೆಲಾರನೆ! ನಿರಾಪಕವಿಲ್ಲದ ಮಂತ್ರ ಕೆಲಸ?

ವೂರನೆಯ ದಿನ ಬೆಳಗ್ಗೆ, ಅರವು ನೇಯಿಂದ ಗೋವಿಂದರಾಯ ರಿಗೆ ಬ್ರಿತನ ಬಂತು. ರಾಯರಿಗೆ ಪರನಾನಂದ ‘ನಮೇಜಿ ವೊಸು, ಅರವುನೆಗೆ ಹೋಗಿದ್ದಾರೆ ಎನ್ನೋಪ್ಪು! ಧೋರಿಗಳು ಹೇಳ ಕಳಿಸಿದ್ದರು.’ ಎಂದು ರಾಯರ ಪತ್ತಿ ಉರೀಲ್ಲ ಸಾರಿಬಟ್ಟು ಬಂದಳು.

ಗೋವಿಂದರಾಯರು ಅರವುನೆಗೆ ಹೋದ ಕೂಡಲೇ ಧೋರಿಗಳ ದಶನವಾಯಿತು. ರಾಯರು ಧೋರಿಗಳ ಮುಂಬಿನ್ನೋಡಿರು. ಎದೆ ‘ಥಂ’ ಎಂತು. ಕೈಕಾಲು ಬಿದ್ದು ಹೋಯಿತು. ಇವರು ಒಂದಿನ ದಿನ ‘ಲೆಕ್ಚರ್ (Lecture)’ ಹೋಡಿತ್ತಿದ್ದಾಗ, ಎದುರಿಗೆ ಒಟ್ಟು ಗೋಸಾಯಿ ನಿಂತಿದ್ದು. ಅವನ ಮುಖಕ್ಕೆ ಧೋರಿಗಳ ಮುಖಕ್ಕೆ ಹೋಲಿಕೆ ಕಂಡುಬಂತು. ಗೋವಿಂದರಾಯರ ತುಟ್ಟಿ, ಗಂಟ್ಲ್ಲ ಎಲ್ಲಾ ಒಣಿಸೋಯ್ಯು. ‘ಮಹಾರಾಜ’ ಎನ್ನೋಡು ಮಹಾ ಕವ್ಯನಾ ಯಿತು.

“ಎನ್ನಾ ಭರ್ಜಪಡಬೇಡಿ. ನಾನೇನು ಹುಲಿಯಲ್ಲ!”

ಗೋವಿಂದರಾಯರಿಗೋ ‘ಎಲ್ಲ ತಪ್ಪಾಯ್ಯು ಮಹಾರಾಜ’ ಎಂದು ಮಾಗುಹಿಡಿದು ಕೊಂಡು ಕೆನ್ನಿಗೆ ಹೊಡಿದುಕೊಂಡು ಗಣೇಶ ನಿಗೆ ನಮಸ್ಕಾರ ಮಾಡುವಹಾಗೆ ಮಾಡಿ ರಾಲಿಗೆ ಬುದ್ಧಿ ಹೇಳಬೇಕೆಂಬುದೇ ತೋರಿತು. ಅದರೆ ಅದಕ್ಕೆ ಸಮಯ ಸರಿಯಾಗಿರಲಿಲ್ಲ. ಏನು ಹೇಳಬೇಕೋ ತಿಳಿಯಲ್ಲ. ಅಷ್ಟು ಹೋತ್ತಿಗೆ ಅರವುನೆ ಮುಂದೆ ‘ನಾಲಗ’ ಕೇಳಿಸಿತು.

“ಅದೇನ್ನೋ ಸ್ವಲ್ಪ ನಿಜಾರಿಸಿ?”

ನೆಮ್ಮು— ರಾಯರಿಗೆ ಸ್ವಲ್ಪ ಉಸಿರಾಡೋ ಹಾಗಾಯಿತು. ಆಚೆ ಹೊಗಿ ವಿಚಾರಿಸಿ ಕೊಂಡು ಬಂದರು.

“ಮಹಾರಾಜ, ಮಧುವೇ.”

“ಯಾರದು?”

“ಕೇಳಲಿಲ್ಲ ಮಹಾಸ್ವಾಮಿ. ತಿಳದುಬರುತ್ತೇನೆ.”

ಹೊಗಿ ಬಂದದ್ವಯಿತು. “ವರ್ಣಕ ನಾಗವರ್ಣನ ಮಗಳ ಗಂತೆ.”

“ಯಾರಿಗೆ ಕೊಟ್ಟು?”

“ಗೊತ್ತಿಲ್ಲ ವಿಚಾರಿಸಲಿಲ್ಲ—ಮಹಾಸ್ವಾಮಿ.”

ಮತ್ತೆ ಹೊಗಿ ವಿಚಾರಿಸಿಕೊಂಡು ಬಂದು, “ವರ್ಣಕ ಸುಭೂತರ್ಣನ ನುಗ್ನಿಗಂತೆ—ಮಹಾಸ್ವಾಮಿ”

“ಎಲ್ಲಿ”

“ತಿಳಿಯದು, ಮಹಾಸ್ವಾಮಿ.”

ಪುನಃ ಆಚೆ ಹೊಗಿ ವಿಚಾರಿಸಬೇಕಾಗಿ ಬಂತು. ಅಲ್ಲಿರದ ಒಳಕ್ಕೆ ಬಂದು, ರಾಯರು, ‘ದೊಡ್ಡ ಚೌಕದಲ್ಲಿರುವ ನಾಗವರ್ಣನ ಮನೆಯಲ್ಲಿ ಮಹಾಸ್ವಾಮಿ.’ ಎಂದರು.

“ಹೆಚ್ಚು ವಿಚಾರಿಗಳು?”

“ನಾನು ವಿಚಾರಿಸಲಿಲ್ಲ ಮಹಾಸ್ವಾಮಿ. ಪುನಃ ಹೊಗಿ ಕೇಳಿ ಕೊಂಡು ಬರುತ್ತೇನೆ, ಅಪ್ಪಣಿ ಕೊಡಬೇಕು.”

“ಹೇಡ, ಹೀಗೆ ಬಸ್ತಿ.”

ಗೋವಿಂದರಾಯರಿಗೆ ಧೊರೆಗಳು ಅಲ್ಲಿದ್ದ ಬಾಡು ಇನ್ನನವನೆ ಲಂಕರಿಸುವಂತೆ ಹೇಳಿದರು. ಅಷ್ಟು ಹೊತ್ತಿಗೆ ಸಾಯನಮಂತಿಗೆ ಸನಾರಿ ಅಲ್ಲಿಗೆ ಬಂತು. ಮಂತಿಗಳು ಬಂದೊಡಸೆಯೇ ಧೊರೆಗಳಿಗೆ ನಮಸ್ಕರಿಸಿದರು. ಧೊರೆಗಳು ಅದನ್ನೂ ಇದನ್ನೂ ಕೇಳುತ್ತಾರೆ. “ಆಜೆ ಗದ್ದಲದ ವಿಚಾರ ಸ್ವಲ್ಪ ತಿಳಿದುಕೊಂಡು ಬಸ್ತಿ ಎಂದರು.

“ಆಗಬಹುದು, ಮಹಾಸ್ವಾಮಿ”

ಮಂತಿಗಳು ಹೊರಟಿರು; ಹದಿನ್ನೆಡು ಸಿನಿಷಗಳಾದ ನೇರೆಲೆ, ಹಿಂತಿರುಗಿ ಬಂದು ‘ವರ್ತಕ ನಾಗವರ್ಣನ ಪುಗಳಿಗೆ ನುಡುವೆ— ಎಂದರು.

“ಎಲ್ಲಿ?”

“ನಾಗವರ್ಣನ ಮನೆಯಲ್ಲಿ, ಮಹಾಸ್ವಾಮಿ”

“ಯಾರಿಗೆ ಕೊಟ್ಟು?”

“ವರ್ತಕ ಸುಭುವರ್ಣನ ಮಗ ಕೃಷ್ಣವರ್ಣನಿಗೆ, ಮಹಾಸ್ವಾಮಿ.”

“ಲಗ್ಗುವೆಷ್ಟುಹೊತ್ತಿಗೆ?”

“ಸುವಾರು ಹನ್ನೆರಡಿಕ್ಕೆಟ್ಟಿದ್ದಾರಂತೆ... ತುಲಾಲಗ್ಗುದಲ್ಲಿ.”

“ಹೆಚ್ಚು ವಿಚಾರಗಳು? ”

“ನರನಿಗೆ ಮಾನಸು ಹತ್ತುಸಾವಿರ ವರಹಗಳನ್ನು ಕೊಡುತ್ತಾನೆಂತೆ. ಕನ್ನೆಗೆ ಸುಭುವರ್ಣನು ಹತ್ತುಸಾವಿರ ಬೆಲೆಬಾಳುವ ಒಡವೆಗ ಇನ್ನು ಹಾಕುತ್ತಾನೆಂತೆ, ಮಹಾಸ್ವಾಮಿ”

“ఎంగే కూడి”

రాజరు గొవిందరాయర కడిగె, తిరుగి “ఇదే సినగూ పుంట్రిగూ ఇరువు వృత్తాను.. ఇంకహ సణ్ణ సణ్ణ విచారగళల్లి, ననగే చేకూద అంతగళగే ఇష్ట తొందరేయాదరే, ఇన్న రాజు విచార తమింధనాపులే సితరే, రాజ్యభారతము హేగా గచేశు! ఇన్న మేలుడూ గొఱగుట్టువుదన్న బిడు.” ఎందు హేళి, రాయరన్న మనిగె కోట్టు కళుషిదరు.

అందినిందాఁకేగి గొవిందరాయను బిఏవిబీదియుల్లి చోక చౌకదల్లి లుపనావ్యసగలన్న కోడువుదన్న బిట్టును. ఆదాగ్య యారాదరమ మనిగె హోదరే ఆవత్తు, ననగదేను మొంకు బోడి దిత్తెల్లో! ఆష్ట తిల్లేలిల్లనే! ఎల్లా నన్న దురదుష్ట. ఎల్లో ఇల్లద మొంకు ననగే ఆవత్తే! ఖరబేశే! ” ఎందు గొఱగుట్టు త్తుద్దు.



ಸಿದ್ದನಬಸವ.

ತಿಮ್ಮ—“ಸಿದ್ದೇನಂತಾನೆ ಸೊಂಡ್ಯೋ.”

ರಾಮ—“ಎನಣ್ಣ—”

ತಿಮ್ಮ—“ಅಳ್ಳಲೇ—ಬಸ್ತು ಅತ್ಯ ಗಂಡಿನಾದ್ದು ಏಂದು
ಆಕತ್ತೀತಂತೆ !

ಅರ—“ಎನೊಣ್ಣು—ಎಗಿರೋದೇಂದೇ—ಬಸ್ತು—”

ಸಿದ್ದ—“ನನ್ನ ಬಸ್ತುನಿಗೆಂದು ಎಚ್ಚೇ ಆಂತೋನಿ ! ಮೊನ್ನೆ
ಸಂತ್ಯಾಗ-ಎನಾರ್ಮಣ್ಣು, ನೀಕಾಣ್ಣಾ? ಇರ್ಲ ದಿಂಡ್ಲೇ, ಅದರ ಮೇಗಿ
ನಂದು ನಂರು ರಿಪಾಯಿಡ್ತೇನಿ.”

ಸಿದ್ದ ಬಸವನ್ನು ಜೆನ್ನಾಗಿ ಸಾಕಿದ್ದ. ಅವನಲ್ಲಿ ಎತ್ತಿದ್ದುದ್ದು
ಒಂದೇ ಜೀತೆ. ಒಕ್ಕುಲತನವೆಲಾಲ್ ಅದರಲ್ಲೇ ನಡಿಸುತ್ತಿದ್ದ.
ಅದರ ಪೈಕಿ ಇವನಿಗೆ ಬಸವನ ಮೇಲೆ ಪ್ರಾಣ. ಆ ಉರು ಸುತ್ತ
ಮುತ್ತ ಇನ್ನೆಲ್ಲೇ ಅಂಥಾದ್ದೇ ಇಲ್ಲ. ಕೆಲವರು ಅಂದರು-ಅದು
ಸಿದ್ದನ ಕೈಗುಣ ಅಂತ; ಮತ್ತೆ ಕೆಲವರು-ಹೇಳಿರಿಜಾತಿನೇ ಅಂಥಾ
ದ್ದು; ಇನ್ನು ಕೆಲವರು ಅವನು ಜನ್ನಾಗಿ ಸಾಕುತ್ತಾನೆ, ಅದಕ್ಕೇ
ಹಾಗಿರೇದು; ತನಗೆ ಹಿಟ್ಟಿಲ್ಲದೇ ಇದ್ದರೂ ಅವಕ್ಕೇ ಮೆದಲು
ಹುಲ್ಲು ಹುರುಳಿ ಹಾಕುತ್ತಾನೆ.—ಹೀಗೇ, ಒದೆಂಬುರು ಅವರಿಗೆ
ಹೇಳುತ್ತಿದ್ದರು. ಅದರೆ ಎಲ್ಲರೂ ಬಸವನ ಸಮಾನ
ಎತ್ತೇ ಇಲ್ಲ ಅನ್ನುತ್ತಿದ್ದರೇ ವಿನಹ ಬೇರೆಯಿಲ್ಲ.

ಹೀಗಿದಾಗ, ಸಿದ್ದ ಅದರ ಮೇಲೆ ನಿರು ರೂಪಾಯಿ ಇಟ್ಟಿದ್ದ ಹೆಚ್ಚೇ? ಇವ್ವಕ್ಕೆ ಬಂದವೇಲೆ ತಿಮ್ಮು ಸುಮ್ಮನಿರ್ದೇ ಕಾಗುತ್ತೇ? ಅವನಕ ನಿರಬಟ್ಟ. ಸರ. ನಾಲ್ಕುರು ಜನ ಸೇರಿದರು. ಆಗಲೇ ಬಸವನ್ನ ತರಿಸಿ ಗಾಡಿಗಳಿಗೆ ಕಟ್ಟಿಟ್ಟೀದಕ್ಕೆ ನಿರ್ಧರ ವಾಯಿತು. ಬೋರ ಬಸವನ್ನ ಹಿಡಿದುಕೊಂಡು ಬಂದ. ಅವು ಹೊತ್ತಿಗೆ ಉರಲೆಲ್ಲಾ ಇದು ಪ್ರಕಾರಾಯಿತು. ಎಲ್ಲಯೋರಲ್ಲ ಅವಾವರ ಕೆಲಸ ಬಿಂಬಿ ನೋಡೀದಕ್ಕೆ ಬಂದಬಿಟ್ಟರು. ಹತ್ತು ಗಾಡಿ ಸೇರಿಸಿದರು; ಜೆನಾಗಿ ಬಿಗಿದುಕಟ್ಟಿ ಬಸವನ್ನ ಆದಕ್ಕೆ ಕಟ್ಟಿದರು. ಗೌಡ ಕುಂಜಪ್ಪ ಬಂದು ಎದುರುಗೆ ಸಿಂತುಕೊಂಡು ದುಪಟೀನ ಎಡಭಾಜದವೇಲೆ ಎಗು ಹಾಕಿಕೊಂಡು ಆಗಾಗ, 'ಶೇ_ಟ್ರು-ಸುಮ್ಮನೋ' ಎಂದು ಉಸ್ತ್ರಾವರತಗೋತ ನಿಂತಿದ್ದ. ಎಲ್ಲಾ ಸಿದ್ದವಾದವೇಲೆ ಸಿದ್ದ ಬಾರುಕೋಲು ತೆಗೆದುಕೊಂಡು ಬಂದು ಮುಂದೆ ಸಿಂತ ಎಲ್ಲಾರೂ, 'ಉ_ಬೆಡಿ,ಬೆಡಿ' ಎಂದರು. ಸಿದ್ದ, 'ಶೇ_ಟ್ರು' ಎಂದು ಬಾರುಕೋಲಿಸಿಂದ ಬಸವನ ಬೆಸ್ಸು ಮೇಲೆಂದು ಬಿಟ್ಟ. ಒಳ್ಳೇ ಮಾಲೀಸ ಮಾಡಿಬಿಟ್ಟ ಕುದರೆ ಬೆಸ್ಸುದ್ದ ಹಾಗಿದ್ದ ದರ ಮೇಲೆ ಬಂದು ಗೀರು ಬಿತ್ತು. ಬಸವ, 'ಖ್ಯಾ' ಎಂದು ಸುಮ್ಮನೆ ನಿಂತಿತು. ಇನ್ನೊಂದು ಬಿಟ್ಟ; ಬಸವ ಕದಲಲ್ಲ. ಮತ್ತೊಂದು ಬಿಟ್ಟ ಮುಂದಕ್ಕೆ ಬಂದು ಹೆಚ್ಚಿಕೊಡ ಇಡಲಿಲ್ಲ. ಕೊಂಬನ್ನ ಬಗ್ಗಿಸಿ ದುರದುರ ನಿಂತುಬಿಟ್ಟಿತು. ಎಲ್ಲಾರೂ ಗೆಳಿಕ್ಕೊಂದು ನಕ್ಕಿಬಿಟ್ಟರು. ಸಿದ್ದ ಬಾರುಕೋಲಿನಿಂದ ಜನಾಗಿ ಬಾರಿಸಿ ಬಿಟ್ಟ. ಮೈಯಲ್ಲಾಗಾಯವಾಯಿತು; ಆದರೂ ಬಸವ ಆಡ್ಡಾವಲ್ಲ.

ತಿಮ್ಮನಿಗೆ ನಿರು ರೂಪಾಯಿಂತು. ಸಿದ್ದ ಬಸವನ್ನ ಬೈಯುತ್ತ ಮನಿಗೆ ಬಂದ ಬೋರ ಬಸವನ್ನ ತಂದು ಕಡ್ಡಿಗೇಲಿ

ಕಟ್ಟಿ ಅದರ ಮುಂದೆ ಒಮ್ಮೆ ಪಿಡಿ ಕುಪ್ಪುಕೂಕಿ ಹೊಂದ. ಸಾಮಂ ಕಾಲವಾಯಿತು. ದೀಪ ಹಚೆಣ್ಣೆಹೊತ್ತಿಗೆ ದನಕರು ಎಲ್ಲಾ ಬಂತು. ಅದನ್ನೆ ಲಾಲ್ ಕಟ್ಟಿ ಉಟ್ಟಿ ಆದನೇಲೆ ಆ ಕೆಕಟ್ಟಿಗೇಲೇ ಬಂದು ಮಲಗಿದ.

ರತ್ನ ಬಹಳ ಹೊತ್ತುದರೂ ನಿದ್ದೆ ಬರಲಿಲ್ಲ. ಸೂರು ವರಹ ಹೊಂದದ್ದು, ಹಾಗೇ ಯೋಜನೆಮಾಡುತ್ತಾ ಮಲಗಿದ್ದ. ಬಲಗಡೆ ಎನ್ನೋ „ಸರಸರ” ಎಂದ ಹಾಗಾಯಿತು. ತಿರುಗಿ ನೋಡಿದ ಕರ್ತೃ ಎತ್ತು, ಬಸವನ ವೈ ಎಲ್ಲಾ ನಾಕುತ್ತಿತ್ತು. ಕಣ್ಣಿನಲ್ಲಿ ನೀರು ಸೂರಿಸುತ್ತಾ. ಆಗಾಗ ಬಸವನ ಕತ್ತನ್ನು ನಾಲಿಗೆಯಂದ ಸವರುತ್ತಿತ್ತು. ನೋಡುತ್ತಾ ಹಾಗೆಯೇ ಕಣ್ಣಿ ಮುಚ್ಚಿದ. ಯಾರೇ ಮೆಲ್ಲನೇ ಮಾತನಾಡಿದ ಹಾಗೆ ತೋರಿತು.

„ಅಶ್ಲೇಬಸೆವ—ಹೀಗೆ ಮಾಡೇಂದೇನೊ?“

„ನಂದೇನೂ ತಪ್ಪಿಲ್ಲ. ಅಲ್ಲ, ಹಾಗೆ ಬಂರುಗೇಳೇಲಿಸಿಂದ ಹೊಡಿದರೆ ಹಂಗಾಗುತ್ತೊ—ಹಾಗೆ ಹೊಡಿದೆ, ಸಾನೇನು ಮಾಡಲಿ?“

„ಹೊಡಿದರೇನೊ? ನಿನಗೆ ನೋವಾಗುತ್ತೆ ಎಂಬೇದು ಗೊತ್ತಿದ್ದರೆ ಯಜಸೂನ ಹೊಡಿತ್ತಾನೇ ಶರಲಿಲ್ಲ.“

„ಅದಕ್ಕೂ ಬುದ್ದಿ ಕಲಿಸಬೇಕು ಎಂದು ಈಕೆಲಸಮಾಡಿದೆ.“

„ಅನಷ್ಟ್ಯಾಯ—ಇವುದಿನ ಸಾಕಿದ್ದ ಕ್ಕೆ ಬಂದೇಟ್ಟು ಹಂತಿದರೇನು

„ನನ್ನೊ ಬ್ರಿಂಬನ್ನೇ ಇಂಬ್ಲು, ಎಲ್ಲಾ ರಸೊ ಎಲ್ಲಾರೂ ಪೀಗೇ ಹೊಡಿತ್ತಾರೆ ಇದ್ದದರಲ್ಲಿ ನನ್ನ ಮೇಲೇ ಸ್ವಾಧ್ಯಾವಳಿಸಿ; ಅಷ್ಟು

ಹೇಡಿಯೋದಿಲ್ಲ. ಇದನ್ನು ಬಿಡಿಸಿ ಬಿಡಬೇಕು. ಎಪ್ಪು ಗೊಳಿಸಿ ಟ್ರೆರ್ಲ, ನಮ್ಮ ಕಷ್ಟ ಅವರಿಗೆ ತಿಳಿಯೋದಿಲ್ಲ. ಅದಕ್ಕೇ ಈ ಉಪಾಯವಾಡಿದೆ ”

“ನೀನೇನೊಂದು ಮಾಡಿದೆ. ಯಂತ್ರವಾನನಿಗೆ ಇದು ತಿಳಿಯೋದು ಹೇಗೆ?”

“ಇರಲಿ. ಇನ್ನೊಂದು ಸಲ ಜಾಜು ಕಟ್ಟಲಿ, ಹತ್ತು ಇವತ್ತು ಗಂಡಿ ಎಳೆದುಹಾಕುತ್ತೇನೆ. ಹೊಡಿದರೆ ನನಗೆ ನೊಂದಾಗುತ್ತೇ ನಾನೆಂಬೋದೇಯಿಲ್ಲ.

“ಇವ್ವೇಕೆ, ಬೆಳಗೆ ಯಂತ್ರವಾನನೇ ಬರುತ್ತಾನೆ. ನೊರ್ಮೆಂಡ ಮೈನೆಂದಿ ಅವನೇ ವಶತ್ತಾಪ ಪಡುತ್ತಾನೆ. ಆದರೆ ಹೊಂದ ನಿರ್ಲಿಪಿ ರಥವಾಯಿ ಅವನಿಗೆ ಒರ್ಮೋಹಂಗಿ ಮಾಡಬೇಕು.”

“ಅದಕ್ಕೇನು, ಈ ಸಲ ಇನ್ನಿರು.. ‘ಬಂಜಿ’ ಇಡಲಿ”

“ಬಂಜಿಗೆ ಕೋಳಿಕೂಗೋಹಿತಿಗೆ ಬೋರನು ಕಣ್ಣಿಬಿಟ್ಟು. ಎದ್ದು ಹುಲ್ಲು ಬಾಚಿಕೊಂಡು ಬಂದು, ಎಲಾಲ್ಲಿಪತುಗಳ ಮುಂದೇನಿಂದ ಹಾಕಿದ ಮೂಲೇಲ್ಲಿ ಕಟ್ಟಿದ್ದ ಹಸು ಬೆಸ್ಸಿನ ಮೇಲೆ ಕೈಯಾಡಿಸಿ, ಆಚೆ ಹೊರಟ ಕಾಲು ಆಚಿಗೆ ಇಡೊಂದರೆಳಳಾಗಿ, ಬಾಗಿಲಿನ ಹತ್ತಿರ ಕಟ್ಟಿದ ಕರು. ಕಾಲನ್ನು ನಾಕಿತು. ಬೋರ ಬೆಂಟ್ ಬಿದ್ದು ನೊಂದಿ, „ಅಲೆ-ಲೆ-ಬಾ” ಎನ್ನುತ್ತ, ಇನ್ನಿ ಸ್ವಲ್ಪ ಒಳಕ್ಕೆ ಕಟ್ಟಿ ಬಿಟ್ಟುಹೊಂದ.

ಎಂಗಂಟೆ ಸಮಯ. ಹಿಮ ಬಿಡ್ಡಿದ್ದು ಇನ್ನಿ ಪೂರ್ವಿಯಾಗಿ ಇಂಗಿರಲಿಲ್ಲ. ಸಿದ್ದ ಕಂಬಳಿ ಹೊದ್ದುಕೊಂಡು ಬಾಗಲಲ್ಲಿ ನಿಂತಿದ್ದು. ಎಮರಿಗೆ ಬೋರ, ನನಗೇನೊಂದು ಅಂಗ ಕೇಳಿತು-ಅದೇಗಿರೊಂದೊಂದು-

ಸಿದ್ದ — ‘ಬಿಡ್ಲೀ, ಎಲ್ಲಾ ದರಳ ಉಂಟೂ ಒಸ್ಪ ಮಾತಾಡೇಂದು ಅಂದರೇನಂತೆನಿ! ’

ಹೈಮೇಧ — ‘ ಅದೆಂಗಿರೋದೇ ಏನೇಕೇ, ಈ ಸಾತ್ವ ಕಟ್ಟಿಂದ್ ದೇಹಂತಂಕ ನಂಗೇನೇಕೇ ಅಂಗಂಗೇ. ’

ಸಿದ್ದ — ‘ ಅದೇನ್ನತೆಯೋ ಏನೇಕೇ ಕಾಣೋ— ’

ಮಧ್ಯಾನ್ತ ಒಂದು ಗಂಟೆ ಹೊತ್ತಿಗೆ ಉಂಟಾರ ಹೊರಗೆ ಎಲ್ಲಾ ಸೇರಿಂದೇ ಪದ್ಧತಿ. ಅವತ್ತಾ ಸೇರಿದರು. ಒಬೆಳ್ಳಬ್ಬರು ಎಲೆ ಅಡಿಕೆ ಅಗಿಯುತ್ತಾ ಮಾತಾಡಲು ಮೊದಲು ವಾಡಿದರು.

ತಿಮ್ಮ — ‘ ಅಲ್ಲಿ ಒಸ್ಪ ಒಳ್ಳೆ ಕೈಕೆಟ್ಟು? ’

ಉರ್— ಎತ್ತೇನು ಕವಿತ್ತಾ ಅಂತೀರ-ಅದೇನೇಕು ಅಂಗಾಗ್ನಿ ದಿತು.

ತಿಮ್ಮ — ಇಲ್ಲವು! ಬಿಡ ಅತಾಗೆ— ಏನ್ನಹಾ, ಅತ್ತಾಗಾಡಿ ಏಖಿದಾಕೋಕೆ ಸಾವಾನಾಯಾವಾ, ಏನ್ತ್ರಮಣ್ಣಿ? ’

ರಾಮ — ‘ ಬಿಡ್ಲೀ ? ಎತ್ತಾಗಿನಮಾತು — ಅತ್ತಿ ಇಲ್ಲ ಇಪ್ಪತ್ತಿ, ಯಿಲ್ಲ — ಸೋಜಿಗಾವ ಸಿದ್ದನಮಾತು ಬಿಡಂದರೆ. ’

ತಿಮ್ಮ — ‘ ಇಲ್ಲೇ ಅವನಲ್ಲ — ಏನ್ನಿದ್ದಪ್ಪ ’

ಸಿದ್ದ — ‘ ಮಾತ್ರ್ಯಕ್ಕಿಳ್ಳ — ಏನೋ ಅಂಗಾಯ್ತ ಈಗಿಲ್ಲ ಒಂದು ಕೈ ಅಂತೆನಿ ’

ರಾಮ — ‘ ಎದ್ದಪ್ಪ, ಭೀಮ—ಇಗಿಲ್ಲಸ್ತೇ ಎಳೆದಾಳಕ್ಕಿಳ್ಳ, ಇನ್ನಿರಲ್ಲ ಮುನ್ನಿರು ಮಡಗಿಬಿಡ್ಲೀನಿ— ಬಿಡ್ಲೀ ’

ಉರ್— ‘ ಕಟ್ಟಿ ಬಿಡ್ಲೀ—ಅದೆಂಗಾಗ್ನಿತೋ ನೋಡೇಬಿಡ್ಲೋ. ಒಸ್ಪ ತೆಗೆದು ಹಾಕೋಂದೂ. ’

తిమ్మ—“తెగదు కాళోదా?—ముందే జొళిళద
కద్ది కాళిదరే ఒందు బండియావరణ బేషయత్తేతి. అక్క
గాది ఎలెద్దు కీబిద్ది—నాన్నోళద్దు శేషద్దిని”

బోర—(సిద్దనశివయల్) “ఒళ్ళోసనుయు-శబ్దిచిట్టరే
ఒందు శై—

సిద్ద—“ఎలెదరే ఎన్నోళ్లు లేత్తు—అదఱ ఒందు మాతే
అంతేని,

తిమ్మ—“ఎలెదరే నావేలాల్ సేరి—మున్నొరాదరా
శేషిట్టు బిడ్డోవేళోలే.”

సిద్ద—“జవత్తు బసవన తాకత్తు బైలిగే బర్యేతి.

హందినదిన వాడిదంకి జత్తు గాదిగఖన్న ఎలెదు
శేషిండు ఒందు, ఒడరం హందే మక్కలిందన్న కట్టిదరు
ముందే కాళిద ఒంపేత్తన గాదిగే బసవన్న కట్టిదరు ఎలా
అణియాయి, తు. బోర ఒందశ్శు బెఱ్ల యురుళి సేఱసి, ఒందు
బోగసే తుండ తందు బసవనిగే తిన్ని సిచిట్టు, జేన్న సవరిద.
సిద్ద, గాడియేళగే మేళ్లనే హత్తి, బసవన చెన్న ముట్టి,
బస్సు-నదియేళే ఎందు హగ్గ ఎళిద. బసవ స్వల్పమిత తంటే
వాడదే నాచియోదిక్కే వేంచలు వాడితు. ‘ఓడలే-చే, కే’
ఎందు బారముట్టి, ఉర్రేనేలే తట్టిద. ఒడోదక్కే వేద
లాయితు. ఆ లూరుశుత్తులు తిరిగిశేషిండు హేరట స్థాళక్కు
బందు నీంతితు.

“ఎల్లరిగై బయళ ఆళ్ళయివాయితు. సిద్దనిగే
మున్నొరు రాపాయి ఒంకు; బోరనిగే ఒందు హేస దుపటి.

ಅದ್ವಾನ್.

ನನ್ನ ಹೆಸರು ಗಾಗಿನಾರ. ನಾನು ಹುಟ್ಟಿದ್ದು ಸೇವಲ್ಪ ಪಟ್ಟಣ. ನನ್ನ ತಂಡಿ ತಾಯಿಗಳು ಡೊಡ್ಡ ವಂಶಕ್ಕೆ ಸೇರಿದವರಾದರೂ. ನನ್ನ ತಂದಯ ಆಡಳಿತದಿಂದ ನಮಗಿಂದ್ದು ಸಂಘತ್ತಿಳಿವೂ ವಾಸುವಾಗುತ್ತಬಂತು. ನಮ್ಮಲ್ಲಿ ಅಸ್ತಿಯೆಲ್ಲಾ ಡೊಡ್ಡ ಮಗನ ಪಾಲೇ. ನಾನಾ ದರ್ಶೋ ಕಿರಿಯವ. ನಮ್ಮ ತಾಯಿ ಬಹುಕಿರುವವರೇಗೂ ನನ್ನ ಮಾತೇ ವಾತು. ಆವಳಿಗೆ ನನ್ನ ಮೇಲಿದ್ದ ಪ್ರೀತಿಯು ಅಷ್ಟಿವ್ಯಾಪ್ತಿ. ಇದರಿಂದಲೇ ಕೊನೆಗೆ ನನಗೆ ಬಹಳ ಕೇಡಾಯಿತು. ಜಿಕ್ಕುಮಾನುವಾದಾಗಿ ನಿಂದಲೂ ನನಗೆ ಸಂಗೀತವೆಂದರೆ ಪಾಠ. ನಮ್ಮ ತಾಯಿಯು ಶಾಲವಾಗುತ್ತಲೇ ನನ್ನ ಗತಿಯು ಆತ್ಮಹೇಯವಾಯಿತು. ನನ್ನ ನುಂಂಗೋಪ ಕೇಳುವರಾರು! ಬಡವನ ಕೋನ ದವಡಿಗೆ ಮೃತ್ಯು. ಮನೈಯಲ್ಲಿ ಕೊನೆಕೊನೆಗೆ ನನಗೆ ಸ್ಥಳವಿಲ್ಲದಂತಾಗಿ ನನ್ನ ತಡೆಯು ನನ್ನನ್ನು ಒಂದು ಮರ (Church) ಕ್ಕೆ ತೆಗೆದುಕೊಂಡುಹೋಗಿ ಬಿಡಬೇಕೆಂದು ನಿರ್ಧರಿಸಿದನು.

ನಮ್ಮ ಕಂದಿಗೂ ನನಗೂ ಅವ್ಯಾಪ್ತಿ. ಇದಕ್ಕೂ ಕಾರಣ ಆತನ ಜಬುರುದಷ್ಟು. ಯಾವಾಗಲೂ ಸೇನಾ ಧಿವತಿ ಇದ್ದಹಾಗೆಯೇ ಇರೋಣ. ಒಳ್ಳೇ ಮಾತಾಡಲಿ ಅಥವಾ ಕೆಟ್ಟ ವಾತಾಡಲಿ ಒಂದೇ ದ್ವಾನಿ. ಆತ ನನ್ನ ಕಂಡರೆ ನನಗೆ ಕೆದರಿಕೆ ಹೆಚ್ಚಾಗಿತ್ತೇ ವಿನಹ ಪ್ರೀತಿಯಷ್ಟಿರಲ್ಲ. ಅಳ್ಳದೆ ಮನಸ್ಸಿನಲ್ಲಿ ನನ್ನ ಅಳ್ಳಾಸಿಗಾಗಿ, ಎಲ್ಲರನ್ನೂ, ನನ್ನನ್ನು ಮಾಲಿಗೆ ಒತ್ತು ಕೂಡಿಸಿ ಬಿಟ್ಟನೆಲ್ಲಾ, ಎಂಬುವ ರೋಷ ಬೇರೆ

ನನ್ನ ನ್ನ ಬಾಧಿಸುತ್ತಿತ್ತು. ಇದಕ್ಕೆ ತಕ್ಕು ಹಾಗೇ ನನ್ನ ಚಿಕ್ಕಪ್ಪನು ಸನ್ಯಾಸವನ್ನ ಸ್ವೀಕರಿಸಿದ್ದು. ಅತನ ಕೃತೆಳಗೆ ನನ್ನನ್ನ ಹಾಕಿ ಬಿಟ್ಟರು.

ಸನ್ಯಾಸಿ (Monks) ಗಳ ಪಾಡೀನೇಂದು ಹೇಳಲಿ. ಪ್ರಪಂಚ ದಲ್ಲಿನ ಮನೋಹರರಾದ ವಚ್ಚಿಗಳಿನವನ್ನೂ ಬಿಟ್ಟು, ಒಂದು ಕತ್ತಲ ಗವಿಯಲ್ಲಿ ಈತು, ತಮ್ಮವೈಗಿನ್ಯ ತೊಂದರೆ ಕೊಟ್ಟರೆ ಅಷ್ಟು, ಮೋಹಕ ತಮಗೆ ಶಿಗುತ್ತೊಂಬ ಮತದಿಂದ ತಮ್ಮ ಕೈಶಾದ ಮಾಟೆ, ಗೂ ತೊಂದರೆ ಕೊಡುವುದರಲ್ಲೇ ಆಶಕ್ತರಾಗಿರುವುದನ್ನು ನೋಡಿ ನನ್ನ ಮನಸ್ಸು ಕೆಟ್ಟಿತ್ತು. ಇನ್ನು ಚಿಕ್ಕವಯಸ್ಸಿನಲ್ಲೇ ಈ ಕೂಪ ದಲ್ಲಿ ನನ್ನನ್ನ ನನ್ನ ತಂದ್ಯು ತಣ್ಣದ್ದರಿಂದ ಕೆಲವು ಘನಗಳ ಲ್ಲಿಯೇ ನಾನು ನಾಸ್ತಿಕನಾಡಿ; ಯಾರನ್ನು ಕಂಡರೂ ದ್ವೇಷವೇ. ನನ್ನನ್ನೇ ನಾನು ದ್ವೇಷಿಸುತ್ತಿದ್ದೆ. ಪೀಠಿನಯವೆಂದು ಸಾರಿರು ಪುದನ್ನೆಂಬ ಬಿಟ್ಟು. ಎಲ್ಲಿಲ್ಲಿ ನೋಡಿವಾಗ್ಯ ನನ್ನ ಕಲ್ಪನೆಗೆ ದ್ವೇಷ ಸೂರ್ಯಿಗಳೇ ಶಾಣಬರುತ್ತಿದ್ದುವೆ.

ಆದಾಗ್ಯ ಇಲ್ಲಿ ಒಂದು ಆಕ್ಯತ್ವವನಾದ ಕಾರ್ಯದಲ್ಲಿ ಆಸಕ್ತಿ ನಾಗಿದೆ. ಇಲ್ಲಿವು ಸನ್ಯಾಸಿಗಳ ಸ್ವೇಚ್ಚಾ ಬಬ್ರಾತನು ಒಳಿಬ್ಬಳಿಯ ಚಿಕ್ಕಗಳನ್ನು ಬರೆಯುತ್ತಿಲ್ಲ, ಅವುಗಳಿಗೆ ಬಣ್ಣ ಹಾಕುವುದರಲ್ಲಿ ಬಹಳ ಚೆತ್ತರಾಗಿದ್ದು. ಆತನೇಡನೆ ಕೆಲವು ಕಾಲ ಓಡಾಡುತ್ತಾ, ನನಗೂ ಅದರ ವಿಚಾರ ಸ್ವಲ್ಪನರಟ್ಟಿಗೆ ತಿಳಿದಂತಾಯಿತು. ಇದೊಂದು ವಿಚಾರಣಿಪ್ಪಿರೆ, ಏಕ್ಕಿದುದೆಲ್ಲಾ, ನನ್ನ ಜೀವವಾಸದಲ್ಲಿ ಒಂದು ದೊಡ್ಡ ಕಗ್ಗತ್ತಲೆ. ಹೀಗಿರಲು ಒಂದುದಿನ ನೇರಲ್ಲಿ ಪ್ರಸ್ತಾಣದೊಳಗೆ ಕೆಲಸವನ್ನು ವಾಡುವುದಕ್ಕಾಗಿ ಇಬ್ಬರನ್ನು ಕಳಿಸಿಕೊಡಬೇಕ್ಕಾಗಿ

ಒಂತು. ನನ್ನ ಚಿಕ್ಕಪ್ಪನು ನನ್ನನ್ನ ಮತ್ತೊಬ್ಬ ಸನ್ಯಾಸಿ (Monk) ಇಬ್ಬರನ್ನೂ ಕಳುಹಿಕೊಟ್ಟಿನು. ಹದಿನಾರು ವರ್ಷದವರೆಗೂ ಕಗ್ಗತ್ತಲೆ ಯಲ್ಲಿದ್ದ ನನಗೆ ಈಗ ಸೂರ್ಯರಕ್ಷಯು ಬಿದ್ದಂತಾಯಿತು. ನಮ್ಮ ಮತವನ್ನು ಬಿಟ್ಟು ಕಾಲುಗಂಟಿಯೋಳಗಾಗಿ ನನ್ನ ಬುಧಿಯು ಬದಲಾಯಿಸಿತು. ಪುನಃ ಮತದೊಳಕ್ಕೆ ಬರಕೂಡವಂದು ಸಿಧರಮಾಡಿಕೊಂಡೆ. ನನ್ನ ಜೊತೆಯಲ್ಲಿದ್ದ ಸನ್ಯಾಸಿಯು ವ್ಯಾಪಾರವರೂಡಲು ಒಂದು ಅಂಗಡಿ ಬಳಿಸಿತೋಗ, ನಾನು ಸಕ್ಕರೆಲ್ಲಿದ್ದ ಒಂದು ಸಂಧಿಯಲ್ಲಿ ಮಾರಿ ಕಾಲಿಗೆ ಬುಧಿಹೇಳಿದೆ.

ಸುಮಾರು ಹದಿನ್ಯೇದು ನಿವಿಷಗಳವರೆಗೆ ಓಡಿರಬಹುದು. ಹಿಂತಿರುಗಿ ಸೋಡಿದೆ. ನನ್ನನ್ನ ಯಾರೂ ಹಿಂಬಾಲಿಸಿರಲಿಲ್ಲ, ಅಲ್ಲೇ ಸ್ವಲ್ಪಹೊತ್ತು ನಿಂತು ಯೋಚನೆಮಾಡಿದೆ. ನಮ್ಮ ಮನೆಗುರು ಸಿಗೇಲಿಕಾಗಿಲ್ಲ, ನಾನು ಬಿಟ್ಟು ಹದಿನಾರು ವರ್ಷವಾಯಿತು. ಉಗಿದಾಢಗೂ ಸೋಡೋಣವೆಂದು ಅವರಿವರನ್ನು ಕೇಳುತ್ತಾ ಕೊನೆಗೆ ನಮ್ಮ ಮನೆಗೆ ಹೋದೆ. ಬಾಗಿಲಲ್ಲಿದ್ದವರು ಒಳಕ್ಕೆ ಬಿಡುವುದಿಭಿಲ್ಲವೆಂದರು. ಅವರಿಗೆ ನನ್ನ ಹೆಸರನ್ನು ಹೇಳಿ, ನನ್ನ ತಂದೆಯನ್ನು ನೋಡಲು ಬಂದಿದೇನೆಂದು ತಿಳಿಬಿದೆ. ಅವರು ಒಳಕ್ಕೆ ಬಿಟ್ಟುಮೇಲೆ, ನಮ್ಮ ತಂದೆಯ ಬಳಿಗೆ ಹೋದೆ. ಆತನು ಸ್ವಲ್ಪವೂ ಬದಲಾಯಿಸಿರಲಿಲ್ಲ. ಮನೆಯ ಆನನ್ನು ಹೋಡಿದಂತೆ ನನ್ನನ್ನ ನೋಡಿ, ಕುಂಟು ಕುರ.ಡರಿಗೆ ಅನ್ನಹಾಕಲು ಒತ್ತುವಂತೆ, ನಾನು ಆಮನೆಯಲ್ಲಿರೂ ಅನುವಾತಿಯನ್ನಿತ್ತು. ನನ್ನ ಅಣ್ಣನಾದರೂ, ನನ್ನ ಮೇಲಿ ಸ್ವಲ್ಪವೂ ಪ್ರೀತಿಯನ್ನು ತೋರಿಸಲಿಲ್ಲ. ನಕಲ ಅಧಿಕಾರವನ್ನು ಈಗ ಅವನೇ ವಹಿಸಿದ್ದನಾಗಿ, ಏನೋ ಎಲ್ಲಿಯೂ ಸ್ಥಳವಿಲ್ಲದೆ ಇಲ್ಲಿಗೆ ಬಂದಿದಾಢನೆ, ರೋಗಲಿ ಇದ್ದಬಿಡಲ,

ಎಂದ ಹಾಗೆ ವರ್ತನಾಡಿದ. ನನಗೆ ವ.ನಸ್ಸಿಗೆ ಬಹಳ ವ್ಯಕ್ತನೊಂದು. ಇನ್ನು ಮುಂದೆಯಾದರೂ ಸರಿಯೋಗಬಹುದೆಂದು ಅಲ್ಲಿಯೇ ನಿಂತೆ.

ಬರುತ್ತು ಬರುತ್ತು ತೊಂದರೆಗಳೇ ಬಹಳನಾದವು. ಸೇವಕರೂ ಸಹ ನನ್ನನ್ನು ಹೀರ್ಯಾಳಿಸಲು ಮೊದಲು ವಾಡಿದರು. ಅದರೊಳಗಾಗಿ ನನ್ನ ತಂಡೆಯ ಕೇವಲ ಆಪ್ತಸೇವಕನಾದ ಕಳಕನಂತೂ ನನ್ನನ್ನು ಪಜಿಗಿಂತ್ತೂ ಕಡೆಜಾಗಿ ಭಾವಿಸುತ್ತು, ತಾನೇ ನನಗಿಂತ ಡೊಡ್ಡ ಮನುಷ್ಯನೇಂಬು ಪ್ರದನ್ನು ನನಗೆ ತೊರಿಸುವಂತೆ ಕುಜೀಷ್ಟೆ ಮಾಡುತ್ತಿದ್ದನು. ಹೀಗೆಯೇ ಸಮಾರು ಒಂದು ತಿಂಗಳವರೆಗೆ ನಡೆಯಿತು, ನನ್ನ ಮೈಕ್ರೋಫಿಲ್‌ಲ್ಯಾಬ್‌ರಂಬಿಸಿತು. ಇದಕ್ಕಿದ್ದ ಹಾಗೇ ಒಂದುದಿನ ಕಳಕನು ನನ್ನ ಕೊಣಿಯೋಚ್ಚೆ, ನಾಧಹೊಡಿಯುವನ ನೀರನ್ನು ತಂದಿಟ್ಟುನು, ನನಗೆ ಕೊರಿಪಬಂಕು

“ಇಂತಹ ನೀರೆನ್ನುಬಾಗ್ಯ, ನನಗೆ ತಂದಿಡುವುದು ?”

“ಬೇರೆ ನೀರಿರಲೀಳಿನಾದ್ದರಿಂದ, ನಾವೆಲ್ಲಾ ಕೃತೊಳಿಂಬಂಡ ಮೇಲೆ ಅನೀರನ್ನು ನಿಮಗಾಗಿ ತಂದಿದ್ದೇನೇ.”

“ಬೇರೆನೀರಿಲ್ಲ, ಭಾವಿಯಲ್ಲಿ ನೀರೇ ಇಲ್ಲವೇ?”

“ಮಹಾಸ್ವಾಮಿ, ಭಾವಿಯಲ್ಲಿ ನೀರೂ ಇದೆ, ಹಗ್ಗಿತೊಡಗ್ಗೊ ಇವೆ. ಈ ನೀರು ನಿಮಗೆ ಸಾಲದಿದ್ದರೆ ತಾವೇ ಒಳ್ಳೆನೀರನ್ನು ಸೇದಿಕೊ ಬಹುದಲ್ಲ !”

“ಆಗಲೀನಯಾಗ್ಯ, ಹಾಗೇಮಾಡ್ತೇನೇ.”

“ಅವಷ್ಟು ಇಳಿದ್ದರೆ ತಿಂದಿದ್ದೂ ಹೀಗೆ ಜೀಜ್ಞನಾಗಬೇಕು?”

ಸನಗೆ ತಡೆಯಲಸಾಧ್ಯನಾಯಿತು, ರಪ್ಪನೆ ಕೆನ್ನೀಗೆ ಹಾಕಿದೆ. ಕಳಕ ಕೆಳಗುರುಳಿದ್ದ. ಪಕ್ಕದಲ್ಲಿದ್ದ ಸೇವಕನೊಬ್ಬನು ಇದನ್ನು ನೋಡಿ ಕೂಗಿಕೊಂಡ. ಸುತ್ತಮುತ್ತಲಿದ್ದ ನರೆಲ್ಲರೂ ಅಲ್ಲಿಗೆ ಬಂದರು. ಏದಾರು ನಿಬಿಷ ಶ್ರೇತಿಯೇಪಚಾರವಾದ ಮೇಲೆ ಕಳಕಪ್ಪ ಮೇಲ ಕ್ಷೇತ್ರ. ನಮ್ಮ ತಂದೆ ಎದುರಿಗೆ ನಿಂತು ನನ್ನನ್ನು ದುರದುರ ನೋಡಿದರೆ, ನನ್ನ ಉಣಿಗಳಲ್ಲಿ ನಿರುಬಂದು, ನಾನು ನನ್ನ ಮುಖವನ್ನು ತಿರುಗಿಸಿಕೊಂಡು ಒಂದು ವಾಗಿಗೆ ಹೊಗಿಕೂಡಿ. ಅವೇ ಆ ಮನೆಯಲ್ಲಿ ಉಂಟಿರುತ್ತಾಡ. ಪ್ರದಕ್ಷಿ ಹೊನೆದಿನವೆಂದು ಕೊಂಡೆ. ಆರಾತ್ರಿ, ಒಬ್ಬ ರಿಗೂ ತಿಳಿಯಿದುತ್ತಿ, ಅಲ್ಲಿಂದ ಪುರಾಯನ ಸೂಕ್ತವನ್ನು ಹೇಳಿದೆ.

೭.

ದೊಡ್ಡ ಹಣ್ಣಿಂಗಳಲ್ಲಿ ದುಡ್ಡರುವವರಿಗೂ ಯಾವ ಭಯವೂ ಇಲ್ಲ. ಎಲ್ಲಾ ವಿಚಾರಗಳಲ್ಲಿಯೂ ಅನುಕೂಲವೇ. ಒಟ್ಟೇ ತಿಂಡಿ, ಉಟ್ಟಿ, ಉಪಚಾರ. ನಾನು ಮನೆಯನ್ನು ಬಿಟ್ಟು ಒಡಿಹೊಡ ಒಂದು ನಾಡದವರಿಗೂ, ನನಗೆ ಎಲ್ಲಾ ವಿಚಾರಗಳಲ್ಲಿಯೂ ಸುಖನಾಗಿಯೇ ಇದ್ದಿತು. ಪ್ರಪಂಚವೆಲ್ಲವೂ ಸುಖಮುಕ್ತವೆಂದು ಕೊಂಡಿದ್ದೆ. ಎಂಟನೇಯ ದಿನ ನನ್ನ ಜೊಬಿನಲ್ಲಿದ್ದ ಹಣ ನನ್ನ ಉಟ್ಟಿಕ್ಕು ಕೂಡ ಸಾರಾಗಿರಿಲ್ಲ, ಅಲ್ಲಿಂದ ಮೊದಲಾಯಿತು ನನಗೆ ಯೋಚನೆಗೆ. ಅಲ್ಲಿಇಲ್ಲೇ ತಿರುಗಿದೆ, ಕಲಸಕ್ಕಾಗಿ ಯಾರಷೂರನೊಂದೇ ಕೇಳಿದೆ ಎನ್ನೂ ಆಗಲಿಲ್ಲ. ಬೀದಿಯಲ್ಲಿ ಬರುತ್ತಿದ್ದಾಗ, ನನ್ನ ಜೊತೆಯಲ್ಲಿ ಮತವನ್ನು ಬಿಟ್ಟು ಸನಾಗಿಯನ್ನು ನೋಡಿದೆ, ಅವನು

ನೋಡಿದರೂ ನೋಡದ ಹಾಗೆ ಹೊರಟು ಹೋದ. ಇದರಲ್ಲಿ ನೋ ಸ್ವಾರಸ್ಯವಿರಬೇಕೆಂದುಕೊಂಡೆ. ಮನಸ್ಸಿಗೆ ಹೊಳೆಯಿತು; ಆ ಪಟ್ಟಣದಲ್ಲಿ ಇನ್ನಿಧ್ವರೆ ನನ್ನನ್ನು ತೆಗೆದುಕೊಂಡು ಹೋಗಿ ಮತ ದಲ್ಲಿ ಶರೀರ ಹಾಕಿ ಬಿಡುವರೆಂದು ಸಮುದ್ರತೀರಕ್ಕೆ ಹೊರಟೆ. ಅಲ್ಲಿ ಆ ರಾತ್ರಿಯೇ ಜಿನೋವ ಪಟ್ಟಣಕ್ಕೆ ಹೋಗುವ ಒಂದು ಹಡಗನ್ನು ಕಂಡೆ. ಯಾವ ಪಟ್ಟಣನಾದರೆ ನನಗೇನು? ಮುಖ್ಯ ಈ ಪಟ್ಟಣ ವನ್ನು ಬಟ್ಟಿದೆಂದೆಂದು ಆ ಹಡಗಿನಲ್ಲಿ ಹೋಗಿ ಕೆಲಸಕ್ಕೆ ಶೇರಿದೆ. ಕೆಲವು ದಿನಗಳೂಳಗಾಗಿ ಜಿನೋವ ಪಟ್ಟಣದಲ್ಲಿ ಒಂದು ನಿಂತೆ.

ಪಟ್ಟಣದಲ್ಲಿ ಹೋಗುತ್ತೇ ಅಲ್ಲಿನ ಇರವುನೇಗಳನ್ನು ಗುಡಿಗಳ ನ್ನೂ, ಮನೋರಂಜಕವಾದ ಉದ್ಯಾನಗಳನ್ನೂ ನೋಡಿ ಮನ ಸಾರ ಸಂತೋಷಪಡ್ಟೆ. ಅಲ್ಲಿ ಎಲ್ಲಿಗೆ ಹೋಗಬೇಕು, ಏನುಮಾಡಬೇಕೆಂದು ತೋಚಲಿಲ್ಲ. ಆದರೆನು ಮುಖ್ಯನಾಗಿ ನಾನು ಸ್ಪೇಕ್ಕು ಯಾಗಿದ್ದೆ. ಆ ಹಾಳುಮರದ ಭಯವಿಲ್ಲ. ಇತ್ತು ತಂದೆಗೆ ನನ್ನ ಅಗತ್ಯವಿಲ್ಲ. ಎರಡು ಮಾರುದಿನಗಳನ್ನುವ ಹೋತ್ತಿಗೆ, ನನ್ನ ಹತ್ತಿರ ಇದ್ದಹಣವೆಲ್ಲಾ ವಾಯನಾಯಿತು. ಎಲ್ಲಿಗೆ ಕೋಗಿ ಭಿಕ್ಷುಬೇಡು ವುದು! ಈ ಯೋಚನೆಯಲ್ಲಿ ಮುಂಚೆ ನನಗೆ ಬಹಳ ರಮ್ಯನಾಗಿ ಕಾಣುತ್ತಿದ್ದ ಮನೇಗಳೂ ಬೀದಿಗಳೂ ಎಲ್ಲವೂ ವಾಯನಾದವು. ಹೊಟ್ಟೆ ಹೊರಕೊಳ್ಳುವ ಯೋಚನೆಯೇ ಯೋಚನೆ.

ಅಲ್ಲಿ ಒಂದು ಸಣ್ಣ ಗುಡಿಯಲ್ಲಿ ಚಿಕ್ಕಗಾರನೊಬ್ಬನು ತನ್ನ ಚಿತ್ರವನ್ನು ಸಾಫ್‌ಪಿಸಲು ಅಣಿಮಾಡಿಕೊಳ್ಳುತ್ತಿದ್ದು. ಕೆಲಸಗಾರರನ್ನು ಅದನ್ನೇ ಪರಿಸಿಸಲು ಬಿಟ್ಟಿದ್ದು. ತಾನೇ ಸ್ಪಾತಿ ನಿಂತು ಉಸ್ತುನಾರಿ ತೆಗೆದುಕೊಳ್ಳುತ್ತಿದ್ದು. ನಾನು ಅಲ್ಲಿಗೆ ಹೋದೊಡನೆಯೇ ಆ ಚಿಕ್ಕ,

ವನ್ನು ನೋಡಿದೆ. ಸನ್ನ ಅವಸ್ಥೆಯ ಭಾವೂ ವಾರು ವಾಯಿತು.
ಸೊಬಗನ್ನೇ ನೋಡುತ್ತಾ ಸ್ಥಂಭಿಭೂತನಾಗಿ ನಿಂತೆ. “:
ಮುಖ ? ಎಷ್ಟು ರಮ್ಯವಾಗಿದೆ !”

“ಅಂತಹ ಕಿತ್ತಲ್ಲಿನಾಗಿ ನಿನ್ನ ಸ್ಥಳವಾಗುತ್ತದು?”

“ಇಂತಹ ಚಿತ್ತವನ್ನು ಬರೆದಿರುವ ಆ ಕಲಾಪ್ರವೀಜ
ಬಹುದು ! ಆಮುಖದ ತೇಜಸ್ಸು ದೇವಲೋಕದಿಂದ ಬಂದಂ
ಬಂದಂ

“ಅಂತಹ ಕಿತ್ತಲ್ಲಿನಾಗಿ ನಿನ್ನನ್ನು ನೋಡಿದರೆ ಈ ಪಾ
ಹೊಸಬನಾಗಿ ಕಾಣ ತ್ತಿ, ನಿನ್ನ ದೇಶವಾಗುತ್ತದು?”

“ನಾನು ನೇನು ನನನ, ಅಲ್ಲಿ ಇಲ್ಲಿ ತಿರುಗಾಡುತ್ತ
ಬಂದೆ. ಇಂತಹ ರಮ್ಯ ವಾದ ಚಿತ್ತ.....”

“ಎಲ್ಲಿಗೆ ಹೊಗಲು ಬಂದೆ ?”

“ಗೊತ್ತಿಲ್ಲ. ನನಗೆ ಮನೆ ಮತಗಳಾವುವೂ ಇಲ್ಲ”

“ಮಗೂ, ನಿನ್ನನ್ನು ನೋಡಿದರೆ ಚಿತ್ತಕಲೆಯಲ್ಲಿ ಕೇವಲ
ನಾಗರುವನಂತೆ ಶಾಣುತ್ತೇ ನನ್ನಲ್ಲಿರುವೇಯಾ?”

“ನಿನ್ನ ಯಾರು? ”

“ನಾನೇ ಆಚಿತ್ರವನ್ನು ಬರೆದವನು. ನಾನು ನಾಗುತ್ತು ಬಂದೆ. ನನಗೊಬ್ಬಿ ಶಿಷ್ಯ.....”

“ಓಹ್ಮೇ, ಆಗತ್ಯವಾಗಿ ಆಗಲಿ. ನನ್ನ ಜನ್ಮ
ನಾಯಿತು.”

ಆತನಿಗೆ ನನ್ನ ತಾತನವ್ಯ ವಯಸ್ಸಿಗಿದ್ದ ದರಿಂದ ಆತನನ್ನು ತಾಳನೆಂದು ಕರೆಯಲು ಹೊಡಲು ಮಾಡಿದೆ. ಒಂದು ವರ್ಷವೇನ್ನು ವುದರಿಂಭಗಾಗಿ ನಾವು ನಿಜನಾಗಿಯೂ ತಾತ ಹೊನ್ನು ಕ್ಷಮಿತೆ ಇರಲಾರಂಭಿಸಿದೆವು. ಹೀಗಿರಲು ಒಂದು ದಿನ ಒಂದು ಚಿತ್ರವನ್ನು ನಿವಾರಣವಾಡಲು ಸಹ್ಯಲ್ಲಿಗೆ ಒಂದು ಹುಡುಗಿಯನ್ನು ಕರೆದು ಕೊಡ, ಬಾವರು. ಅವಕನ್ನು ನನ್ನಂತರೆ, ಅವಳ ತಂದೆಯು; ಬೇರೆಯವರ ಮನೆಯಲ್ಲಿ ಬೆಳಿಯುವಂತೆ ಬಿಟ್ಟದ್ದನೆಂದು ತೋರುತ್ತೆ. ಅವಳ ಮುಖದಲ್ಲಿ ಒಂದು ವಿಧವಾದ ತೇಜಸ್ಸಿದ್ವಾಗ್ಯ ಮನೆಯಲ್ಲಿ ತಮೆತಾರ್ಮಿಗಳಿಂದ ಶ್ರೋಡತಳಾದವಳಿಂತೆ ಕಾಣುತ್ತಿರಲಿಲ್ಲ. ಅವಳನ್ನು ನೊಡಿದೊಡನೆಯೇ ನನ್ನ ಮನಸ್ಸು ನನ್ನನ್ನೇ ಬಿಟ್ಟು ಅವಳನ್ನು ಸೇರಿತು. ಇದನ್ನೇ ನೊಡಿ ತಾತ, “ಮಗಳು, ಇವಳ ಚಿತ್ರವನ್ನು ನೀನೇ ಬರೆಯುವಿಯೇನೋ?” ಎಂದನು.

ನಾನು ಹೆಚ್ಚನೇ “ನಿನ್ನ ಅನುಮತಿಯಿತ್ತಲ್ಲಿ” ಎಂದೆ.

“ಅನುಮತಿ ಹೊಡದಿದ್ದರೆ?”

ನನ್ನ ಮುಖವು ಜೋಲು ಬಿತ್ತು. ಅದನ್ನು ನೊಡಿ ತಾತ ನಿಂತಿಂದನು. ಮಗಳು, ಇವಳ ಚಿತ್ರವನ್ನು ರಮ್ಯನಾಗಿ ರಚಿಸಲು ನೀನೊಬ್ಬನೇ ಶಕ್ತಿಸಲ್ಪಿದೆ ಮತ್ತಾರಕ್ಕೆಯಿಂದಲೂ ಆಗತಕ್ಕದ್ದಲ್ಲಿ ಹೊಡಲು ಮಾಡು.”

ಹೊಡಲು ಮಾಡಿದ್ದ್ವು ಆಯಿತು, ಕೊನೆಗಂಡಿತು. ಕೊನೆಯ ದಿನ ಆಕೆಯ ಮಗ್ಗುಲಲ್ಲಿ ಕೂತು ಆಕೆಯ ಹೆಸರನ್ನು ಕೇಳಿದೆ. ನನ್ನ ಹೆಚ್ಚಿನಲ್ಲಿ ಶತತೀಯಂದು ರಕ್ತದ ಹನಿಯೂ ಆಕೆಯ ಹೆಸರನ್ನೇ

ಹೇಳುವಂತೆ ತೋರಿತು. ಎಲ್ಲಿ ಯಾವ ಹಕ್ಕು ಕೊಗಿದರೂ “ಬಯಾನಾ” “ಬಯಾನಾ!” ಎಂದು ಕೇಳಬೇಕುತ್ತದ್ದು. ಇನ್ನೊಂದು ವಾರದೊಡ್ಡಾಗಿ ಬಿತ್ತಪರವೆಲ್ಲಾ ಮುಂಗಯುತ್ತದೆ. ಆಕೆ ಬಂದು ತೆಗೆದುಕೊಂಡು ಹೋಗಿ ಬಿಡುತ್ತಾಳೆ. ನನ್ನ ಪ್ರಾಣ ಗಳೂ ಕ್ರಾಡ ಅವಳ ಹಿಂದೆ ಹೋಗಿ ಬಿಂಬಿಸುದೆಂದು ಅಂದು ಕೊಳ್ಳುತ್ತಾ ಈತೆ. ವಾರನೆಯು ದಿನ ತನ್ನ ದೈಚೀಲನನ್ನು ಬಿಟ್ಟು ಸೆಂಬ ನೆಪದಿಂದ ಬಯಾನಾ ಮತ್ತೆ ನನ್ನನ್ನು ನೋಡಲು ಬಂದಳು. ಇದನ್ನು ಕೇಳಿದೊಡನೆಯೇ ನನಗೆ ಸ್ವಲ್ಪ ಧೈರ್ಯ ಬಂತು. ಅವಳ ಹತ್ತಿರ ಕೊತು ಅವಳನ್ನು ಧೈರ್ಯವಾಗಿ ಕೇಳಿದೆ. ‘ನನ್ನನ್ನು ಮದುವೆಯಾಗುವೆಯಾ, ನನ್ನ ರಮಣಿ?’ ಗಂಭೀರ ಸ್ವಗದಿಂದ ಸುಡಿದಳು “ಅದಕ್ಕೆ ಆತಂಕವೇನೂ ಕಾಣಿ.”

“ನಾಷು ಬಹಳ ಬಡವ. ನನ್ನ ಪ್ರೀತಿಯೆಂದಭ್ರದೆ ನಿನಗೆ ನಾನು ಮತ್ತಾಪುದನ್ನೂ ಕೊಡಲಾರೆ.”

“ನಾನೂ ಸಹ ಹಾಗೇ. ನನ್ನ ಪ್ರೀತಿಯೆಂದಭ್ರಾಸೆ, ನಾನೇ ನನ್ನೂ ತರಲಾರೆ”

‘ಸ್ವರ್ಗವೇ ಕೈಗೆ ಸಿಕ್ಕಿದಂತಾಯಿತು, ಬಂದು ಗಂಟೆಕಾಲ ನಾನು ಸ್ವರ್ಗದಲ್ಲಿದ್ದಂತೆಯೇ ನನಗೆ ಭಾವನೆ. ಆದರೆ ದಾದಿ ಬಂದು ಕೊಗುತ್ತಲೇ ಬಯಾನಾಗೆ ವಜ್ಞರವಾಯಿತು. ಪಿಯ, ಬಹಳ ಹೊತ್ತಾಯಿತು. ನಮ್ಮ ತಾತ ಎನನ್ನ ವನ್ನೇ ಹೋಗಿ ಬರುತ್ತೇನೆ. ನಾಳೆ ಇದೇ ಹೊತ್ತಿಗೆ ಬರುತ್ತೇನೆ.’

“ಆಗಲಿ ಬಯಾನಾ, ನೀನಿಲ್ಲಿಗೆ ಮತ್ತೆ ಬರುವವರೆಗೂ, ನನಗೆ ನೆಮ್ಮೆದಿಯೇ ಇಲ್ಲ. ನನ್ನ ಮನಸ್ಸನ್ನು ನಿನ್ನೊಡನೆ ಕಳಿಸಿಬಿಟ್ಟು

ದ್ವೀನೆ. ಪ್ರಯೇ, ಪರಂಚದಲ್ಲಿ ನನ್ನನ್ನು ಇತ್ಯಂತ ಭಾಗ್ಯಶಾಲಿಯ ಸ್ವಾಗಿ ಇಂದು ನಿನು ವಾಡಿರುವೇ! ”

ಅಂದಿನ ಅಧರಾವೃತಪಾನವನ್ನು ನೆನಿಸಿಕೊಂಡರೆ ನನ್ನಂಥ ಶ್ರುತಿಶಾಲಿಯೇ ಇಲ್ಲವೆಂದೆನಿಸುತ್ತೇ. ಆದರೆ ಅಲ್ಲಿಂದಾಚೆಗೆ ನನಗೆ ಕವಿದು ಕೊಂಡ ಅಂಧಕಾರವನ್ನು ನೆನಿಸಿಕೊಂಡರೆ ನನ್ನ ಮೈ ಕೈಯೆಲ್ಲ ನಡುಗುತ್ತದೆ.

ಆರಾತ್ರಿ ನನಗೆ ನಿದ್ದೈ ಹತ್ತೆಲಿಳ್ಳ. ಮೇಜನ ಮೇಲಿದ್ದ ವೃತ್ತಪತ್ರಿಕೆಯನ್ನು ತೆಗೆದುಕೊಂಡು ನೋಡಲಾರಂಭಿಸಿದೆ. ಅದನ್ನು ಚನ್ನೇ ಓದುತ್ತಾ ಹಬ್ಬಾತ್ಮಾಗಿ ನನ್ನ ಅಣ್ಣನು ಸತ್ತ ವರ್ತಫಾನಾನವನ್ನು ನೋಡಿದೆ ನನಗೇನೂ ತೋಚಲಿಳ್ಳ. ಮತ್ತೆ ನನ್ನ ತಂಡೆಯನ್ನು ನೋಡಲು ಹೊಗಬೇಕೇ ಅಥವಾ ಬೇಡವೇ? ಇದೊಂದು ದೊಡ್ಡ ಸಮಸ್ಯೆಯಾಯಿತು. ಈ ವಿಚಾರದಲ್ಲಿ ತಾತನ ವಾತಿಸಂತೆ ನಡೆಯು ಬೇಕಂದು, ಹೊಗಿ ತಾತನ್ನೆ ಬ್ರಿಸಿ. ವಿಚಾರವನ್ನೆ ಲಾಲ್ ವಿಶದ್ವಾಗಿ ಹೇಳಿದೆ. ತಾತನಿಗೆ ಬಹಳ ಸಂತೋಷನಾಯಿತು. “ಮುಗ್ಗಳು, ವೊದಲು ಹೊರಡು ನಿಮ್ಮ ತಂಡೆಯು ಹೀಗಿರುವ ಕಾಲದಲ್ಲಿ, ನೀನಿಲ್ಲಿ ರುವುದು ಬಹಳ ತಪ್ಪಿ. ಆತನು ನಿತ್ಯನ್ನು ಪ್ರೀತಿಸಲಿ ಪ್ರೀತಿಸದಿರಲಿ, ಆತನೆ ನಿಮ್ಮ ತಂಡೆ. ನಿಮ್ಮಣ್ಣನ ತರುವಾಯ ಆತನನ್ನು ನೋಡಿ ಕೊಳ್ಳುವ ಭಾರವು ನಿನ್ನದೇ.”

“ತಾತ, ನಾನೋಬ್ಬನೇ ಹೊಗಲೊಲ್ಲೆ, ಪರದೇಶಿಯಾಗಿ, ಬೀದಿ ಬೀದಿಯಲ್ಲಿ ಅಲೆಯುತ್ತಿದ್ದ ನನಗೆ ಆಶ್ರಯವಿತ್ತ ನಿಷ್ಟನ್ನು ಬಿಟ್ಟು ಹೊಗುವುದೇ! ನಿನು ಬರುವೆಯಾದರೆ ಹೊಗುವೇನು.”

ಹೊಡಿದಾಟವು ಬಹಳವಾಗಿ ಕೊನೆಗೆ ತಾತನನ್ನು
ಕೊಂಡು ಉಗರಿಗೆ ಹೊರಟಿ ನನ್ನ ತಂದೆಯನ್ನು ನೋಡಿದ
ಆಹಂದಿದ್ದ ಜಬುರುದಸ್ತು ವರಾಯಾವಾಗಿತ್ತು. ನನ್ನನ್ನು
ನೇಯೀ ಮೊದಲು ವೇದಿದಲು ಗಂಭೀರದಿಂದ ವಾತನಾಡಿ
ಕೆಲವು ನಿಮಿಷಗಳಲ್ಲೋ, ನನ್ನ ತಂದೆಯ ಕಣ್ಣನಲ್ಲಿ ನೀರು
ಲಾರಂಭಿಸಿಕು. ನನಗೆ ತಡೆಸುವುದು ಅಸಾಧ್ಯವಾಗಿ ಆಕಾ
ಯಲ್ಲಿ ಕುಳಿತು ನನ್ನನ್ನುಕ್ಕೆ ಮಿಸಬೀಕೆಂದು ಕೇಳಿಕೊಂಡೆ, ತಾ
ತಾತನನ್ನು ಭೀಪಿಮಾಡಿಸಿದೆ. ತಾತನ ಹೆಸರನ್ನು ಕೇಳಿದೆ
ನನ್ನ ತಂದೆಯು ಬಹಳ ಸಂತೋಷದಿಂದ ಹಸ್ತಲಾಘವನ್ನಿ:
ಮಗನಿಗೆ ಸ್ಥಳ ಕೊಟ್ಟಿದ್ದಕ್ಕಾಗಿ ತನ್ನ ಧನ್ಯವಾದಗಳನ್ನು
ಸಿದ್ಧಾ ಆಯಿತು. ಒಂದು ಪಕ್ಕದಪರ್ಯಂತ ತಂದೆ ಒ
ಅನಂತರ ಬಯಾನ್ಯಾಳನ್ನು ನೋಡಲು ಹೊರಟಿ. ಜಿನೋವ
ಬಂದೆ. ಅವಳ ಮನೆಯನ್ನು ಹುಡುಕಿಕೊಂಡು ಹೊರೇ
ಯಾರೂ ಇರಲಿಲ್ಲ. ಪಕ್ಕದ ಮನೆಯಲ್ಲಿದ್ದ ಒಬ್ಬ ಯ
ಅವಳ ಮನೆಯಲ್ಲಿದ್ದ ಮಃದುಕನೊಬ್ಬನು ಸತ್ತನೆಂತೂ
ನಾಲ್ಕು ಪ್ರದು ದಿಸಿಗಳಲ್ಲಿ ಅವಳು ವರಾಯಾದಳಿಂತಲೂ

ನಿರಾಶನಾಗಿ ಮನಿಗೆ ಹಿಂತಿರುಗಿದೆ. ಮುಂದೆ ಯ
ದರಿಂ ಅವಳನ್ನು ನೋಡುವೆನೆಂದು ಭರವಸೆಯಿಂದ, ಅವಳ
ನನ್ನಲ್ಲಿಯೀ ಇಟ್ಟುಕೊಂಡು ಸುಮ್ಮನಾದೆ. ಒಂದುವಾರ
ರೊಳಗಾಗಿ ನನಗೆ ನಿಷ್ಠೆ ವರಾಯಾಯಿತು. ಎಲ್ಲಿನೆ
ಅವಳೀ ನನ್ನ ಕಣ್ಣಿಗೆ ಕಾಣಿಸುತ್ತಬಂದಳು. ಹುಳ್ಳು ಹೀ
ತೋರಿತು. ಮನೆಂಬಲ್ಲಿರಲು ಅಸಾಧ್ಯವಾಯಿತು. ಅವಳ

ಕಲು ಹೊರಟಿ. ಸುತ್ತಮುತ್ತ ಪಟ್ಟಣಗಳನ್ನೇ ಲಾಲ್ ತಿರುಗಿದ್ದಾರಿಯಿತು. ಏನೂ ಉಪಯೋಗನಾಗಲಿಲ್ಲ, ಕೊನೆಯೆಸಲ ಅವಳಿದ್ದ ಮನೆಯೊಕ್ಕಾದರೂ ಹೋಗಿನ್ನೋಡೋಣವೇದು, ಪುನಃ ಜೀನೋವ ಪಟ್ಟಣಕ್ಕೆ ಬಂದೆ.

ಹಡಗಿನಿಂದ ಇಳಿದು ದೊಡ್ಡಬೀದಿಗೆ ಬರುತ್ತಲೇ ಒಂದು ದೊಡ್ಡ ಜನರಗುಂಪು ಕಾಣಿಸಿತು. ಹಕ್ಕಿರಬಂದು ನೋಡಲಾಗಿ, ಆಗುಂಪಿದ್ದ ಸ್ಪಷ್ಟದಲ್ಲಿ ಮೇಲುಗಡೆ ಏನೆಯು ಅಂತಸ್ತಿವಲ್ಲಿ ಹಾಕಿದ್ದ ಒಂದು ದೊಡ್ಡ ಗಡಿಯಾರಕ್ಕೆ ಹಾಕಿದ್ದ ಕಂಬಿಗಳನ್ನು ಹಿಡಿದುಕೊಂಡು ಬಂದು ವ್ಯಕ್ತಿಯು ತಳಗಾಡುತ್ತಿತ್ತು. ದೃಷ್ಟಿಸಿನೋಡಲು ಹೆಂಗ ಸೆಂದು ತೋರಿತು. ಏಣಿ ಮುಂತಾದವುಗಳನ್ನು ತಂದುಹಾಕಿದರು. ಕೆಳಗಡೆ ಆಲ್ಲಿಂದ ಅವಳು ಬಿದ್ದರೂ ಫಾರ್ಯಾನಾಗದಂತೆ ಹಗ್ಗದ ಜಲ್ಲಿ ದಿಗಳನ್ನು ತಂದು ಎತ್ತಿ ಹಿಡಿದುಕೊಂಡರು. ನಾನೂ ಹೋಗಿ ಆಹಗ್ಗವನ್ನು ಹಿಡಿದು ಕೊಂಡೆ. ಸ್ಪಲ್ಪ ಹೊತ್ತಿನಲ್ಲಿಯೇ, ಮೇಲಿನಿಂದ ಹೆಂಗಸು ಬಿದ್ದಳು. ಮುಖಕಾಣಿಸಿತು. ತಕ್ಷಣವೇ ಮುಂದಕ್ಕೆ ನುಗ್ಗಿ ಎತ್ತಿಕೊಳ್ಳಲು ಹೊರಟೆ. ಅವರು ಇವರು ಸಹಾಯಕ್ಕೆ ಬಂದರು. ಎತ್ತಿಕೊಂಡು ೧೦ದು, ಪಕ್ಕದಮನೆಯಲ್ಲಿದ್ದ ಒಂದು ಮಂಜದನೇಲೆ ಮಲಗಿಸಿದೆ. ಮುಖವನ್ನೇ ಲೋಲ್‌ ನೋಡಿದಹಾಗಿತ್ತು. ಪುನಃ ನೋಡಿದೆ-ಅವರೇ, ನನ್ನ ಬಜಾಂತಾ. ಶ್ರೀತೇರ್ಥ ಚಾರಗಳಾದ ಮೇಲೆ ಕಣ್ಣಿಗಳನ್ನು ಬಿಟ್ಟಳು. ನನ್ನನ್ನು ನೋಡಿ ಬಾಯಿಂದ ಆದುವಿಕೊಂಡಳು.

“ಬಯಾನ್ಸು”

“ಮುಟ್ಟಬೇಡ. ನನ್ನನ್ನು ಮನಿಗೆ ಸಾಗಿಸಿ”.

“ನನ್ನ ಮನೆ ಎಲ್ಲಿ ”

“ಮೇಲುಗಡೆ, ಅರನೆಯ ಮಹಡಿ.”

ನಾನು ಅವಳನ್ನೇ ತ್ತಿಕೊಂಡೆ. ನನ್ನ ಪಕ್ಕದಲ್ಲಿದ್ದ ಒಬ್ಬನು ಬಂದು ನನ್ನ ಕೈಯಿಂದ ಅವಳನ್ನೇ ತ್ತಿಕೊಳ್ಳಲು ಪ್ರಯತ್ನ ಹಣ್ಟು. ನಾನು ಕೊಡುವುದಿಲ್ಲವೆಂದೆ. ಬರಾನಾತ್ಯ ಕಣ್ಣಗಳಲ್ಲಿ ನೀರುಹಾಕಿ ಕೊಳ್ಳುತ್ತಾ,

“ಈಕನು ನನ್ನ ಗಂಡ ಎಂದಷ್ಟು,” ನಾನು ಅವಳನ್ನೇ ತ್ತಿ ತನೆ ಕೈಯಲ್ಲಿಟ್ಟು ಬಟ್ಟೆ.”



ಚಮ್ಮ ದಪ್ಪ.

“ಈ ಸಿದ್ದನ್ನು ಏನು ಮಾಡೋದು !”

“ಎನಾದರೂ ಪಾಡಬೇಕು, ರಾಯರೇ.”

‘ಏನು ಮಾಡೋದೋ, ಚಮ್ಮ ದಪ್ಪ! ನಾನು ಬೇರೆ ಕಾಣೆ ಈಗ ಆರು ತಿಂಗಳಿಂದ ಯೇಭಾತ್ಯಯಿದ್ದೇನೆ-ರಿಪ್ರೋಟ್ರ್ಯೂ ಬರಿಯೋದನ್ನು! ಮನ್ನೆಯಲ್ಲಿ ಈ ರಿಪ್ರೋಟ್ರ್ಯೂ ಬರಿಯೋವಿಧ ಹೇಳಾತ್ತನೇ ನಾಲ್ಕು ಗಂಟಿ ಹೊತ್ತು ಅವನ ಸಂಗಡ ಹೊಡಿಕೆಂಡಿ. ಇವತ್ತು ತಿರುಗಿ ಬರೆದಿದ್ದ್ವನೇ-ನೋಡಿ!’

ರಾಯರು ಪ್ರೋಲೀಸು ಅಧಿಕಾರಿಗಳು. ಹೊಸದಾಗಿ ಪ್ರೋಲೀಸಿಗೆ ಸೇರಿಸಿಕೊಂಡವರನ್ನು ತರಬೇತು ಮಾಡಲು ಇವರ ಕೈಕೆಳಗೆ ಹಾಕಿದ್ದರು. ಇವರು ‘ಬೂದ್ದು’ ಕಟ್ಟೊದು ವೊದಲುಗೊಂಡು ರಿಪ್ರೋಟ್ರ್ಯೂ ಬರಿಯೋವರೆಗೂ ಅವರಿಗೆ ಹೇಳಿಕೊಡಬೇಕಾಗಿತ್ತು. ಅವರ ಪೈಕಿ ಸಿದ್ದನಂತಾ ಪುರುಷ ಹೀಂದೆ ಯಾನಾಗಲೂ ಒಂದಿರಲಿಲ್ಲ. ಮುಂದೆಯೂ ಬರೋ ಹಾಗಿಲ್ಲವೆಂಬುದೇ ಅವರ ಮತ. ಆದಾಗ್ಯ ಏನು ಮಾಡಲು ಸಾಧ್ಯ?

‘ನಾ ಲಾಯಿಶ್ವರ್’ ಎಂದು ಕಳಿಸಿಬಿಡೋದಕ್ಕೆ ಸಿದ್ದನಿಗೆ ದೊಡ್ಡ ವರ ಬೆಂಬಲ. ಅವನು ಇದಕ್ಕೆ ಸರಿಯಾದ ಆಳು ಎಂದು ಅವರೇ ‘ರಿಕಮಂಡೇವನ್’ ಕಳಿಸಿಕೊಟ್ಟಾಗ, ಈ ಅಧಿಕಾರಿಗಳು ಇವನನ್ನು ಆಜೆ ಕಳ್ಳುವುದಕ್ಕು ದೀತೆ! ಸಿದ್ದನ ಎದೆ ಸುತ್ತುಭತ್ತೆ ನಲವತ್ತು ಮಾರು

ಅಂಗುಲ. ವೆಚ್ಚುಕೈಯಲ್ಲಿ ಕಟ್ಟಿಣದ ಗಟ್ಟು. ತಲೆ ಆರೋರಕ್ಕೆ ಚಿಕ್ಕದು: ಒಳಗಡೆ ಜೇಡಿ ಮಣಿ. ಒಂದು ಹುಡೇಯ ತುಂಬ. ನೀರಿ:ತುಂಬಿ ‘ಲಾ ಸಿದ್ದು’, ಇದನ್ನು ಪೆಲ್ಲ ವರ್ಣಾಶ್ಚಿಟ್ಟನವರಿಗೆ ಸಾಗಿಸೋ’ ಎಂದರೆ, ‘ಆಗಲಮೃಳ್ಳೀ, ಏನ್ವಾದಾ, ಏನ್ವಾದ ಒಂದು ಮ್ಯಾಲಿ ತಾನೇ’ಎನ್ನುತ್ತಿದ್ದು. ಅದರೆ ರಿಪ್ರೋಇಟ್ಯುಂ ಬರಿಯೋದೇ— ಅವನಿಗೆ ದೂಡ್ಕುಮೊಂದು ಕಟ್ಟಿಣದ ಹಾರೆ ನುಂಗು ಎಂದು ಹೇಳಿದ ಯಾಗೆ ಆಗಿಕ್ಕು.

ರಾಯರು ಇವನಿಗೆ ಒಂದು ಪ್ರಶ್ನೆ ಹಾಕಿ ರಿಪ್ರೋಇಟ್ಯುಂ ಬರಿ ಎಂದಿದ್ದರು. “ಕನ್ನ ಹೇಡಿಯಾತ್ತಲಿರುವ ಕಳ್ಳುರಿಭ್ರಂಧು ಕಂಡಲ್ಲಿ ಎನು ವಾಡುತ್ತಿ? ಇದಕ್ಕೆ ರಿಪ್ರೋಇಟ್ಯುಂ ಬರೆ.” ಅವನೂ ಬರೆದಿದ್ದು ‘ಕನ್ನ ಒಡಿತೀರೋ ಕಳ್ಳುಬ್ರಂಧು ಕಂಡಿ ಬಿಷ್ಟುನೇ ಬಿಗಿದಾಪ್ತ ಇಡ್ಲಿ ಕೊಂಡು’

ಇದನ್ನು ರಾಯರು ತವು ಸ್ವೇಹಿತರ ಕೈಗೆ ಕ್ರಂಟ್ಪಿಸು. ಸ್ವೇಹಿತರು ಸ್ನೇಹಿತ, ‘ಆಗಲ ರಾಯರೇ, ಏನೋ ಬರೆದಿದ್ದಾನೆ. ಏನೋ ಓಂಪರರಿಗಿಂಪರರಾ—’ ಎಂದರು.

‘ಆಗಲಪ್ಪ—ಟೆಂಪರ್ ವರ್ಷ ನೇ!’

ರಾಗೂ ಹೀಗೂ ಸಿದ್ದ ಪ್ರೋಲೀಸಿನೋನಾದ. ರಾತ್ರಿ ಒಂದು ಗಲ್ಲೀಲಿ ‘ಬಿಟ್ಟೆ’ ಗೆ ಹಾಕಿದರು. ಅವನೆ ಸಂತೋಷವನೇ ಸಂತೋಷ. ಆ ಕಾಕಿ ಒಟ್ಟೆ, ಆ ಪ್ರೋಣಾಕು ಎಷ್ಟಾವತ್ತಿರು ನೋಡಿಕೊಂಡರೂ ಸಾಲದು. ಜೊತೆಗೆ ಕಾಲಿಗೆ ಬೂದ್ದು. ಇದೇನೋ ತೊಂದರೆ ಕೊಡುತ್ತಾಇತ್ತುವನ್ನಿ. ಆದಾಗ್ಯ ಪಕ್ಕದ ಮನೇ ಅಣ್ಣೀಗೆ ಇದೆಲ್ಲಿಂದ ಬರಬೇಕು! ಅದರೆ ಒಂದು ಮಟ್ಟಿಗೆ ಅವನಿಗೆ ದೂಡ್ಕು

ಯೋಚನೆ ನಾಗಿತ್ತು — ಸರಿಸಾಗಿ ರಪ್ಪೇಟ್ಟು ಬರಿಯದೀಯಿದ್ದರೆ ಕೆಲಸ ಹೊಗಿ ಬಿಡುತ್ತಲ್ಲಾ, ಎಂಬುದು.

ರಾತ್ರಿ, ಹನ್ನರಡು ಗಂಟೆ. ಎಲ್ಲೆಲ್ಲೇ ಪಕ್ಕಾ-ಟಕ್ಕಾ' ಶಬ್ದ. ಎನಿರಬಹುದು? ಪಕ್ಕದಮನೆಯಲ್ಲಿಲ್ಲೇ ಹಲ್ಲೀ ಶಬ್ದ. ಅವುಗು ಜೋರಾಗಿ! ಮತ್ತೆ ಕೇಳಿಸಿಕು. 'ಶುರ್-ಶುರ್' ಎಲ್ಲೆಲ್ಲೇ ಎನ್ನೋ ನಡಿತವಾಯಿದೆ. ನೋಡಬೇಕು.

ಸಿದ್ದ ಹೊರಟೆ. ಮನೆಯ ಹತ್ತಿರ ಹೊಗಿ ನೋಡಿದ. ಮಂದು ಗಡೆ ಭಾಗಿಲಿಗೆ ಬೀಗ ಹಾಕಿದೆ, ಪಕ್ಕದಲ್ಲಿದ್ದ ಕಿಟಕಿಯಲ್ಲಿ ಬಗ್ಗೆ ನೋಡಿದ ಒಳಗಡೆ ಸಣ್ಣದೊಂದು ದೀಪ. ಯಾರೋ ಇಬ್ಬರು. ಇವನು ನೋಡಿನೇದಕ್ಕಾಗು ಒಳಗೆ ಪೆಟ್ಟಿಗೆ ಮುಚ್ಚಿಳ ತೆಗೆಯೋದಕ್ಕಾಗು ಸರಿಹೋಯಿತು. ಹಾಗೇ ಒಂದೇ ಹನ್ನರ್ಹನಲ್ಲೇ ಕಿಟಕಿ ಕನ್ನಡಿ ಒಡಿದುಕೊಂಡು ಸಿದ್ದ ಒಳಗೆ ದೂರೇ ದೂರಿದ.

ಅಲ್ಲಿದ್ದ ಇಬ್ಬರಲ್ಲಿ ಒಷ್ಣನ ಕಣ್ಣಿಗೆ ಬಿತ್ತು; ಕೂಡಲೇ ತನ್ನ ಕೈಲಿದ್ದ ಚಾಕು, ತೊರಿಸಿ, ಹತ್ತಿರ ಬಂದರೆ ಇರಿಯುತ್ತೇನೆಂದ. ಸಿದ್ದನಿಗಿದೂಂದು ಲಕ್ಷ್ಯನೇ! ಹಿಂದೆ ರಾಯರು 'ಕಳಾಸಿ' ನಲ್ಲಿ ಇಂಥಾ ಹೊತ್ತಿನಲ್ಲಿ ಏನೇನೋ ವರಾಡಚೇಕೆಂದು, ಹೇಳಿದ್ದರು ಸಿದ್ದನ ಕಲಿಯಲ್ಲಿ ಇವುಗಳೇನೂ ನಿಂತಿರಲ್ಲಿಲ್ಲ. ಹಾಗೇ ಸೋಂಟಕ್ಕೆ ಕೈಹಾಕಿಕೊಂಡುನೋಡಿದ; ದೊಡ್ಡಿ ಅಲ್ಲಿರಲ್ಲಿ. ಓಹೋ ಜ್ಞಾನಕರಕ್ಕೆ ಬಂತು. ತಾನು ಸ್ಪಳಿ ವಿಶ್ವಮಿಸಿಕೊಂಡಿದ್ದ ಆ ಕಲ್ಲಿನ ನೇಲೆ, ಅದನ್ನು ಬಿಟ್ಟಿದ್ದು. ಏನು ವಾಡಿತ್ತೇದು?

'ಬಿಡಲೇ, ಮಗನೆ—'ಎಂದ; ಸಿದ್ದ ನುಗ್ಗಿ ಅವನ ನೇಲೆ ಬಿದ್ದು. ಕಳ್ಳನ ಕೈಲಿದ್ದ ಚಾಕು ಇವನ ಎಡಗ್ಗೆಗೆ ಚುಚ್ಚಿತು. ಸಿದ್ದನೆ

ತಲೆಯಿಂದ ಏಟುತ್ತಿಂದು ಕೆಳಗುರುಳಿದ್. ಅವನ ಮೇಲೆ ಸಿದ್ದ ಬಿಡ್ಡ. ಅಷ್ಟು ಹೊತ್ತಿಗೆ ಮತ್ತೊಬ್ಬನು ತನ್ನ ಕೈಲಿದ್ದ ಚಮ್ಮೆ ಟಿಗೆ ತೆಗೆದುಕೊಂಡು ಶಿದ್ದನನ್ನು ಹೊಡೆಯಲು ಬಂದ.. ಸಿದ್ದ ಕಾಲುಗಳು ಸಮ್ಮನಿಸ್ತುವೆ! ದೂರಾತ್ಮಿ ಬಂದುವತ್ತು ಬಿತ್ತು. ಅದೂ ಪಕ್ಕಿಗೇ ಬೀಳಬೀಕೇ! ಇವರಿಬ್ಬರನ್ನೂ ಜನ್ಮಾಗಿ ನೋಡು, ಒಬ್ಬ ಕಠನ ಪಂಚೆಯನ್ನೇ ಹರಿದು ಸಿದ್ದ ಅವರಿಬ್ಬರನ್ನೂ ಕಟ್ಟಿ, ಮೂರು ಗಳಂತೆ ಉರುಳಿಸಿ, ಅವರ ಮೇಲೆ ಕೂತೆ. ಎಡಗ್ಗೆ ರಕ್ತಮಯ ವಾಗಿ, ಎತ್ತಲು ಕಷ್ಟವಾಯಿತು. ಆದರೇನು—ರಿಷ್ಮೋಟ್‌ ಬರೆಯಲೇ ಬೇಕಲ್ಲ! ಜೀಬಿನಿಂದ ‘ನೋಟು—ಬುಕ್ಕು’ ತೆಗೆದು ಬರಿಯಲು ನೋಡಲು ವಾಡಿದ. ಸೀಸದಕಡ್ಡಿ ನಾಲಿಗಿಗೆ ತಗುಲಿಸಿ, ತಗುಲಿಸಿ, ಬಾಯೆಲ್ಲಾ ಬಣ್ಣವಾಯಿತು. ಕಾಗದಕ್ಕೂ ಬೊಕ್ಕದಿದ್ದಾಯಿತು. “ಹಾ—ಆ!” —ಕೈನೋವಿಗಲ್ಲ; ರಿಷ್ಮೋಟ್ ಹೊರಡದೇ ಇದ್ದುದಕ್ಕಾಗಿ.

ಬೆಳಗಾಗುತ್ತಲೇ ಇವರು ಪೂಲೀಸರ ರಣ್ಣಿಗೆ ಬಿಡ್ಡರು. ಸಿದ್ದನೂ ಬಿದ್ದಿದ್ದ. ಎಡಭುಜದಿಂದ ರಕ್ತಹರಿದಿತ್ತು; ಕೈಲ್ ರಿಷ್ಮೋಟ್‌ತ್ತು.

“ಕಲ್ಪಿಬ್ಬನ್ನು ಕಂಡೀ, ಇಡೀಕೊಂಡಿ,”

ಕರ್ತಾಸಿನಸರ



ರದೆ ಬಹಳ ಚತುರೆ. ಒಡವರ ಮನೇಯಾಲ್ಲಿ
ಹುಟ್ಟುವಂಥ ಹುಡುಗಿರಾಲ್ಲ. ಅದಾಗ್ನಿ
ಬಡವರ ಮನೆಯಲ್ಲಿಯಲ್ಲಿಯೇ ಹುಟ್ಟಿದಳು.
ಇದೇನೂ ಆಶ್ಚರ್ಯವಲ್ಲ; ಉಂಟಾದು ಎಲ್ಲಿ
ಹುಟ್ಟಬಾರದೋ ಅವರು ಅಲ್ಲಿಯೇ ಹುಟ್ಟತ್ತಾರೆ. ಯಾರಿಗೆ ಏನು
ಬೇಡವೋ ಅದನ್ನು ಮಟ್ಟಿಗೆ ದೇವರು ಅವರಿಗೆ ಕೊಡುತ್ತಾನೆ.
ಯಾರಿಗೆ ಏನು ಬೇಕೋ ಅದುಮಟ್ಟಿಗೆ ಅವರಿಗೆ ಸಿಗ್ಗೋಡಿಲ್ಲ.
ಹಾಗೆಯೇ ಶಾರದೆಗೂ ಕೂಡ, ಅವಳಿಗೆ ಬೇಕಾದ್ದೀಂದು ಬಿಟ್ಟು
ಮಿಕ್ಕದ್ದೆಲ್ಲಾ ಇತ್ತು. ಅವಳಿಗೆ ಒಳ್ಳೆಯ ಒಡವೆಗಳು, ಶೀರೆಗಳು
ಇವುಗಳ ಮೇಲೆಯೇ ಬಹಳ ಆಸೆ. ವೋಟಾರನ್ನು ನೋಡಿದಾಗ
ಲೇಲ್ಲಾ ‘ನಾನು ಯಾವಾಗ ಹಿಗೆ ವೋಟಾರಿನಲ್ಲಿ ಕೂತು
ಕೊಳ್ಳೋದು?’ ಎಂದವಳು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿದ್ದುಳು.

ಗಂಡಹಂಡರು ಅನ್ಯೋನ್ಯನಾಗಿದ್ದರೂ ಶಾರದೆಗೆ ಬಡತನದ
ಕೊರತೆಯೇ ಕೊರತೆ. ಅದಕ್ಕೆ ತಕ್ಕಾಗೆ ಅವಳ ಸಂಗಾತಿ ಸೀತಿಗೆ
ಒಳ್ಳೆ ಹಣವಂತನೇ ಸಿಕ್ಕಿದ್ದು. ಸೀತಿಯೇನೂ ಅಷ್ಟು ಚಕುರಿಯಲ್ಲ.
ಅವಳಿಗೆ ದೊಡ್ಡ ಮನೆ ಸೇರಿದೆನೆಂಬ ಹೆನ್ನೆಯಲ್ಲ. ಸೇರಬೇಕೆಂದು
ಯಾವಾಗಲೂ ಬಯಸಿರಲಿಲ್ಲ.

ಶಾರದೆ ಗಂಡ ಗುರುರಾಯನಿಗೆ ಅಶಾರಾ ಕಳ್ಳೇರಿಯಾಲ್ಲಿ
ಗುವಾಸ್ತಿ ಕೆಲಸ, ನಲವತ್ತು ರೂಪಾಯಿ ಸಂಬಳ. ಸಂಬಳ ಕೈಗೆ

ಬರೋದಕ್ಕಿಂತ ಮುಂಜಿಯೇ ಅದಕ್ಕೆರಡರಷ್ಟು ಖಚಾಗಿರುತ್ತಿತ್ತು. ಮೂನತ್ತು ದಿನಗಳ ಕೊನೆಗೆ ಸಂಬಳಕ್ಕೆ ರುಜು ಹಾಕುವುದು, ತೆಗೆದು ಕೊಂಡು ಬರುತ್ತಾ ದಾರಿಯಲ್ಲಿ ಎಲ್ಲಾ ಮುಗಿಸಿಕೊಂಡು, ಒಹಳ್ಳ ಪ್ರಯಾಸದಿಂದ ಮನೆ ಬಾಡಿಗೆಗೆಮಟ್ಟಿಗೆ ಉಳಿಸಿಕೊಂಡು ಬರೋದು, ಇನ್ನರಲ್ಲಿತ್ತು. ಅವರ ದೊಡ್ಡನ್ನು ಅವರ ಜೊತೆಯಲ್ಲಿಲ್ಲದ್ದರೆ ಮನೆ ಯಾಲ್ಲಿ ಕೊಂಡು ಬಳಿಯೋಳಿಗೆ ಈಡ ಕೊಂಡುಷಾದಕ್ಕೆ ದುಡ್ಡಿರುತ್ತಿರಲಿಲ್ಲ.

ಸೀತೆಯ ಮನೆಗೆ ಹೋಗಿಬಂದಾಗಲ್ಲಿಲ್ಲ ಅವಳ ಅದೃಷ್ಟ ವನ್ನು ನೋಡಿ ಶಾರದೆಯು ತನ್ನ ಬಡತನವನ್ನು ನೆನಸಿಕೊಂಡು ಅನ್ನು ಹಾರಗೊನ್ನು ಬಿಟ್ಟು, ಅಳುತ್ತಿದ್ದು. ತಾನೇ ಅಳಬಾರದೆಂದಂದು ಕೊಳ್ಳುವಳು; ಆದರೆ ತಡೆಯಲಾರದವನ್ನು ದುಃಖಿ ಬರುತ್ತಿತ್ತು. ಅತ್ತ ಹೊರತು ಸವಾಧಾನನಾಗುತ್ತಿರಲಿಲ್ಲ. ಎಲ್ಲಿಗೆ ಹೋಗಬೇಕಾದರೂ “ಅವರಿಗಿದ್ದ ಹಾಗೆ ನನಗಿದೆಯೇ? ನಾನೇನೇಂತ ಅವರಿಗೆಲ್ಲಾ ಮುಖ ತೋರಿಸಲಿ?” ಎಂದುಕೊಳ್ಳುತ್ತಾ ಅವಳು ಸುಮ್ಮನಾಗುತ್ತಿದ್ದಳು.

ಒಂದು ದಿನ ಗುರುರಾಯನು ಕಳೇರಿಯಿಂದ ಮನೆಗೆ ಬಂದು, ದುವೂಲನ್ನು ತೆಗೆದು ಗೂಟಕ್ಕೆ ಹಾಕಿ, ಅಂಗಿಯನ್ನು ಬಿಚ್ಚುತ್ತಾ “ಎಲೆ! ನಮ್ಮ ರಾಮೂಗೆ ಮದುವೆಯಂತೆ, ಲಗ್ನಪತ್ರಿಕೆ ಬಂದಿದೆ” ಎಂದನು.

“ನಮ್ಮ ಗೂರಮ್ಮನ ಮಗನಿಗೇನು? ಯಾವಾಗ?”

“ಹೌದೇ! ನಾಳಿ ಪಂಚನೀ ಲಗ್ನ. ನಾವು ನಾಡಿದ್ದೋ ಅಂತೆ ನಾಡಿದ್ದೋ ಹೋಗಬೇಕು.”

“ವನು ಹೋಗೋದ್ದೋ—ವನೋ?”

“యాకే? రావున మదువగె హోగేడిల్ల అందరేనే!”

“అఖ్ అంసరే, ననగొందు తేరేయిల్ల! కుష్ణసవిల్ల, హేగే హోగలి నాను!”

“ననగే సంబం హచ్చువాడిద్దారే. ఒందు వషట కుం దిందు కూడ బరువ కూగిడే, నమరిష్టక్తు రూపాయిం బదుత్తే. ఆదరల్లి ఒందిష్టక్తు ఖజుం వాడిదరాయితు.”

“ఇన్ను నూరు రూపాయిం ఎన్నడ్డిరి?”

“ఆదన్ను ఒందుకడి ఇడుత్తేనే. ఆదర జోతిగే ఇన్న ఐవత్తు రూపాయిం హాళి ఒందు బ్యుసికల్ తేగేయోఇ ఎంది ద్వేనే. ననగే సడిదు సడిదు సాశాగదే?

“హ్యాగూ ననగే సిరేయిల్ల! అవరిగెల్లు ముఖ తోలి సోకే నాచికే.”

“హోగలి, ఆ నూరు రూపాయిగే ఇందుకొడుతేనేళు.”

శారదేగే ఒకళ సంతోషవాయితు. గురురాయను గోఱ గుట్టల్ల. శారదేయ విచార అవైగూ జెన్నుగి తిల్లదిత్తాద్ద రింద అవనిగే ఇదేనూ హచ్చుగి తోలిల్ల. “నాను అవళి గల్లదే ఇన్నారిగే సంపాదిసిడబీళు” ఎందుకోళ్పుత్తా గురురాయను సిరేయన్న నోడలు పేటికడి హోరటసు. సిరేయన్న కోండద్వాయితు. శారదేయు ఖట్టుకోండు ధథక్కునే కొకు ఎద్దుమ్ముతయితు. దొడ్డ మృణిగే సమస్యార వాడిషణ. “హీగే బరో వషట ఒందుడవ్వా. లక్ష్మణవాగిరోళగే

ಒಂದು ತೀರೆ ಸಾಕು; ವಕ್ಕಗಳು ಎಮ್ಮುಟ್ಟರೇನು. ಎಮ್ಮು ಒಡವೆ ಹಾಕಿಕೊಂಡರೂ ಅಪ್ಪೆ!'' ಎಂದು ದೊಡ್ಡಮೈನು ಆತೀನಾಫದ ವಾಡಿದ್ದೂ ಆಯಿತು. ಶಾರದೀಯು ಕನ್ನಡಿಯನ್ನು ನೋಡಿಕೊಂಡಳು ಕೆತ್ತು ಬಹುಭಾಷಾದಾಗಿ ಶಂಡಿತು ನಿಟ್ಟುಸಿರುಬಿಡುತ್ತಾ. ''ಅಕ್ಕೆ ಇದು ಒಂದೊಡವೆ ಕೂಡ ಯಿಲ್ಲ,''' ಎಂದಳು.

“ಅದಕ್ಕೇನೆ? ಪಕ್ಕದಮನೆ ಜಾನಕವ್ನನ್ನು ಕೇಳು ನಾಲ್ಕು ದಿವಸದಮುಟ್ಟಿಗೆ ಕೊಟ್ಟಿರಲಿ—ಕೊಡುತ್ತಾಳಿ.”

“ನಿಜ, ಅತ್ಯೇ.”

ಶಾರದೀಗೆ ಇದು ಹೊಳೆದಿರಲಿಲ್ಲ. ನಾರನೆಯು ದಿನವೇ ಜಾನಕ ಮ್ಮೆನ ನುನಿಗೆ ಶಾರದೀಯು, ಹೊದೆತು. ತನ್ನ ಸುಖದುಃಖವನ್ನೇ ಇಲ್ಲ ಹೇಳಿಕೊಂಡಳು.

ಜಾನ—ಅದಕ್ಕೇನೇ? ನನ್ನಲ್ಲಿರೋದು ಎಲ್ಲಾ ಬೇಕಾದರೂ ತಗೋನ್ಮು?

ಶಾರ—“ಹೊದಮ್ಮೆ ಪಾಸು ವಾಡಲಿ! ವೆಚ್ಚಕ್ಕೆಯಲ್ಲಾ ಬರೀದು ಹೀಗೇಂದೋಕ್ಕು, ಅಳ್ಳವೇನಮ್ಮು? ”

ಜಾನಕಮ್ಮೆನು ಪೆಟ್ಟಿಗೆ ತೆಗೆದಳು. ಎದುರಿಗೆ ಕಡಗ ಕಾಣಿಸಿತು. ಶಾರದೀಯು ಅದನ್ನು ಕುಗೆ ತೆಗೆದುಕೊಂಡಳು. ಅದನ್ನು ನೋಡುತ್ತಾ ಇಧ್ವಾಗೆ, ಅಲ್ಲಿಧ್ವ ಜೋವಾಲಿ ಕಣ್ಣಿಗೆ ಬಿತ್ತು; ಅದನ್ನು ತೆಗೆದು ಕೊಳ್ಳುವುದಕ್ಕೆ ಕೈಯಾಕಿದಳು; ಜೋವಾಲಿಯನ್ನು ಕೈಯಲ್ಲಿ ಹಿಡಿಯುವ ಹೊತ್ತಿಗೆ ಬಳಿ ಬಿಟ್ಟು ಹೋಯಿತು. ಇನ್ನುಗಳನ್ನು ಜೋಡಿಸುತ್ತಿದ್ದ ಹಾಗೆಯೇ ಥಳಿಷಿತ್ತಿದ್ದ ಮುತ್ತಿನ ಸರ ಕಣ್ಣಿಗೆ ಕಾಣಿ

ಸಿಕ್ಕು. ಹೀಗೆಂಬೇ ಒಂದು ನೋಡುತ್ತದ್ದು ಹಾಗೆ ಮತ್ತೊಂದರಕ್ಕಿಂದ ದೃಷ್ಟಿಹೋಗುತ್ತಾ ದಿಕ್ಕು ತೋರುತ್ತದೆಯಿಲ್ಲ. ಹೀಗಿರುವಾಗಿ ಜಾನಕಮ್ಮನು ಅಂತಿಮದಿನದಿಂದೆ ಸೋಡಿ, ವೊನ್ನೆ ತಾನೆ ಬೋಂಬಾ ಯಿಗೆ ಹೋಗಿದ್ದಾಗಿ ತಂದರು. ಅದು ನೂರು ರೂಪಾಯಿ ಬದುಕಂತೆ ನೂರುರೂಪಾಯಿಗೆ ತಂದರು. ಈ ಕಾಸಿನ ಸರ ನೋಡು.” ಎಂದು ಏರಡನ್ನೂ ಶಾರವೀಯ ಕೈಗೆ ಕೊಟ್ಟಳು.

“ಎಮ್ಮೆ ನೋಡಿದರೂ, ಇನ್ನೂ ನೋಡಬೇಕೆನಿಷ್ಟತ್ತೆ.”

“ಶಾರದೆ, ನಿನೆಗೆಮ್ಮೆಬೇಕೂ ತಗ್ಗೊಂಡಿನಿಸಿ; ಎಲ್ಲ ಹೋಗುತ್ತೆ—ಅದಕ್ಕೇನು! ಖಚು, ಸಧ್ಯ!”

“ಈ ಬೆಂಡೊಲೇ, ಕಾಸಿನಸರ ಇವರಡೂ ತಗ್ಗಿಂಡು ಹೋಗ್ಗೊಂಡು ನಿವ್ವಣಿಸಿ.”

“ಸರಿ, ಅದಕ್ಕೇನು ಸಂಪತ್ತು. ಇಟ್ಟುಕೊಂಡು ಹೋಗು.”

ಹೀಗೆನ್ನುತ್ತಾ. ಬೆಂಡೊಲೇಯನ್ನು ಶಾರದೆಯ ಕೆವಿಗಿಟ್ಟು, ಕಾಸಿನ ಸರವನ್ನು ಕುತ್ತಿಗೆಗೆ ಹಾಕಿ ಶಾರದೆಯನ್ನು ಜಾನಕಮ್ಮನು ಮನೆಗೆ ಕೊಟ್ಟಿ ಕಳುಹಿಸಿದಳು. ಶಾರದೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಮುದುವೆಗೆ ಹೋಗಲು, ಬೇಕಾದುದನ್ನು ಒಂದು ನಿಮಿಷದಲ್ಲಿ ಅಳಿಸುಬಿಡಿದಳು. ಸಲಸಲಕ್ಕೂ, “ಅಯ್ಯೋ, ಇಂಥಾದ್ದು ಒಂದಾವರೂ ಇಲ್ಲವೇ— ಯಾವಾಗ ಇಂಥಾದ್ದೆಲ್ಲಾ ಇಟ್ಟುಕೊಂಡು ಸಂಖಾಗಿರುತ್ತೇನೋಕಾಣಿ.” ಎಂದು ಹಂಬಲಿಸುತ್ತಿದ್ದಳು. ಅದಾಗ್ಯೂ, ಇನ್ನೂ ನಾಲ್ಕುದಿನಗಳವರಿಗೂ ಅವೇಳ್ಳಾ ತನ್ನ ದೇ ಎನ್ನುತ್ತೆ ಸಂತೋಷಪಡುತ್ತಿದ್ದಳು.

ರಾಮುಗಿಂತಲೂ ಶಾರದೆಯೇ ಮುದುವೆನು ನೇಯಲ್ಲಿ ಸಂತೋಃ ವದಿಂದಿದ್ದು ಇಂ. ಎಲ್ಲಿಗೆ ಹೋದರೂ ಮಾರ್ಪಡಿ!—ನಡೆಯುವ ಮಾತೇ ಇಲ್ಲ! ಎಲ್ಲರಿಗೂ ಗಾಡಿಗಳು, ಅವರಲ್ಲಿ ಶಾರದೆಗಂತಹ ಎಲ್ಲರಿಗಿಂತಲೂ ಹೆಚ್ಚು ಗೌರವ. ಅವಳ ರೂಪಿಗೂ, ಜಾವಣ್ಯಕೂ, ಕಿವಿಖಲ್ಲದ್ದು ಬೆಂಡೋಲೆಗೂ ಎಲ್ಲರಿಗೂ ಅವಳಕಡೆಯೇ ನೋಡುತ್ತೇ, ಏನು ಕಳಿ—ಒಳ್ಳೆ ಶ್ರೀಮಂತರ ಮನೆ ಮುಡುಗಿ? ಎನ್ನುತ್ತೇ, ಎಲ್ಲಿಗೆ ಹೋಗಬೇಕಾದರೂ, ಏನು ನೂಡಬೇಕಾದರೂ, ಅವಳ ಸಹಾಯಕ್ಕೆ ಜನರು ಬರುತ್ತಿದ್ದರು. ರಾಮುವಾದರೋ, ‘ಶಾರದೆ ನೀಬಂದಿದ್ದ ಹೆಚ್ಚುನ್ನು’ ಎಂದು ಪಚಾರ ಹೇಳುತ್ತೇ ಎಲ್ಲರಿಗೂ ಉಪಚಾರ ಹೇಳುವಂತೆ ಶಾರದೆಗೆ ಹೇಳುತ್ತಿದ್ದನು.

ಇದ್ದ ಎರಡು ದಿನಗಳು ಎರಡು ನಿರ್ವಿಷಗಳಂತೆ ಕಳಿದು ಹೋದವು. ನಂತರು ನೇಯ ದಿನ ಒಂತಿರ.ಗಿ ಶಾರಿಗೆ ಬಂದು ಸೇರಿದರು. ಶಾರದೆಯು ಮನೇಯ ಮೆಂಟ್ಸುಲು ಹತ್ತುತ್ತು, ಹಂದಿನೆ ಎರಡು ದಿನ ಗತನ್ನು ನೇನೆವತ್ತು ನಿಟ್ಟುಸಿರು ಬಿಟ್ಟುಇಂ.

“ಎಲ್ಲೇ, ಗಾಡಿಯೋಸಿಗೆ ದುಡ್ಡು ಕೊಡಬೇಕಲ್ಲು.”

“ಇಗೋ, ಪಟ್ಟಿಗೆ ತೆಗೆದುಕೊಡುತ್ತೇನೇ.”

ಬೀಗದ ಕೈಯನ್ನು ತೆಗೆದುಕೊಳ್ಳಲು ಕುತ್ತಿಗೆಗೆ ಕ್ಷೇತ್ರಾಕಿದಳು, ಸರ ಶಿಗಲಿಳ್ಳ. ಹುಡುಕಿದಳು—ಅದು ಅಲ್ಲಿರಲಿಲ್ಲ! ಮುಖ ಪೆಚ್ಚಾಯಿತು!

“ಎನೇ—”

“ಎನ್ನ ಇಲ್ಲ—ಕಾಸಿನ-ಸರ-ಇಲ್ಲ,”

“ಎಲ್ಲಿ ಹೋಯಿತೇ? ಗಾಡಿಯಲ್ಲೇನಾದರೂ...”

ಎನ್ನು ತ್ತೆ ಗುರುರಾಯನು ಗಾಡಿಯೊಳಗೆ ನೋಡಿದನು. ಹಾಸಿದೆ ಜಮಾನೆಯು ಸ್ವಾ ಸೃತಿ ಈಚೆಗೆ ತೆಗೆದು ನೋಡಿದನು. ಅಲ್ಲಿ ಏನೂ ಇಲಿಲ್ಲ. ಅಷ್ಟು ಕೊತ್ತಿಗೆ ಒಳಗಿನಿಂದ ದೊಡ್ಡವ್ಯವು ಬಂದು ಆರಣೆ ಬಾಡಿಗೆ ಗಾಡಿಯ ವನಿಗೆ ಕೊಟ್ಟುಳು.

‘ದಾರಿಯಲ್ಲಿನಾದರೂ ಬಿದ್ದು ಹೊಯ್ಯಿತೋ—ನಾನು ರೈಲ್ವೆ ಸ್ವೇಚ್ಛವರವಿಗೂ ಹೋಗಿ ನೋಡಿಕೊಂಡು, ಬರುತ್ತೇನೆ.’

ಅದೂ ಆಯಿತು. ಎಲ್ಲಿಯೂ ಸಿಕ್ಕುಲಿಲ್ಲ. ಏನೂ ಜ್ಞಾನಕ್ಕೆ ಬರಲಿಲ್ಲ. ಶಾರದೆಯು ಮಂಕು ಬಹಿದಂತೆ ಕೂತೆಬು. ಪ್ರೋಲಿಸಿನೆ ವರಿಗೆ ರೈಲಿನಲ್ಲಿ ಬಿಟ್ಟಿರಬಹುದೆಂದು ತಿಳಿಸಿ, ರಾಮುಣಗೂ ‘ಟೆಲಿಗ್ರಾಂ’ ಕೊಟ್ಟು ಗುರುರಾಯನು ಮನಿಗೆ ಹಿಂತಿರುಗಿ ಬಂದನು.

ಗುರು—“ಎನೇ, ಜಾನೆಕೆಮ್ಮೆನಿಗೆ ಹೇಳಿ!—ಕೊಂಡಿ ಕಿತ್ತು ಹೋಗಿದೆ. ಈ ನಾರದೊಳಗಾಗಿ ಹಾಕಿಸಿ ಕೊಡುತ್ತೇನೆಯು—”

ಶಾರದೆ—“ಆಗಲಿ—”

ಶಾರದೆಯು ಧ್ವನಿಯು ಕುಗ್ಗಿ, ಅವಳೇ ಅಡಳಿತೋ ಅಥವಾ ಮತ್ತು ರಾದರೂ ಹೇಳಿದರೋ ಅವನಿಗೆ ಸಂಶಯವಾಯಿತು.

ಗುರುರಾಯನು ಅಂಗಡಿ ಅಂಗಡಿಯಲ್ಲಿಯೂ ಹುಡಿಕಿ, ಕೊನೆಗೆ ಅದರಂತೆಯೇ ಇದ್ದು ಸರಸ್ಯೋದನ್ನು ಬಂದು ಅಂಗಡಿಯಲ್ಲಿ ಕಂಡನು. ಅದರ ಬೆಲೆಯನ್ನು ವಿಚಾರಿಸಲು ಸಾವಿರದ ಇನ್ನೂರು ರೂಪಾಯಿ ಗಳಿಂದು ತಿಳಿಯ ಬಂಡಿತು, ವೂಡತಕ್ಕದ್ದೀನು? ಫಂಡಾಫೀಸಿಗೆ (Fund Office) ಹೋಗಿ ಸಾವಿರದ ಇನ್ನೂರನ್ನು ಸಾಳಾ ತೆಗೆದು

ಕೆಂಡು, ಆ ಸರವನ್ನು ಕೆಂಡು ಕೆಂಡು ಬಂದು ಹೆಂಡತಿಯ ಮಂದಿ ಪ್ಪನು. ಹೆಂಡತಿಯೋ ಮಾತನಾಡದೆ, ಕಣ್ಣಿ ನಲ್ಲಿ ನೀರು ಸರಿಸುತ್ತಾ ಅದನ್ನು ತೆಗೆದು ಪೆಟ್ಟಿಗೆಯೊಳಗಿಟ್ಟುಕೊಂಡು ಬೆಳಗಾಗುತ್ತಿರ್ಲೇ ಜಾನಕಮ್ಮನೆ ಮನೆಗೆ ಹೋಗಿ, ಅದನ್ನೂ ಬೆಂಡೋಲೆಯನ್ನೂ ಕೊಟ್ಟಳು. ಜಾನಕಮ್ಮನೆ ಆದನ್ನೂ ಇದನ್ನೂ ಕೇಳುತ್ತಾ ಇವುಗಳನ್ನು ತೆಗೆದು ಕೆಂಡು ಪೆಟ್ಟಿಗೆಯೊಳಗಿಟ್ಟಳು. ಶಾರದೆಗಾದರೋ, ಎಲ್ಲಿ ತಸ್ಯ ಕಾರವಲ್ಲನೇನ್ನು ತ್ವಾಕೋ ಎಂದು ಭೂಷಿ! ಇವಳಿ ಅನೆರಡನ್ನೂ ಪೆಟ್ಟಿಗೆ ಯೊಳಗಿಟ್ಟುದನೆಯೇ ಶಾರದೆಗೆ ತಲೆಯನೇಲಿದ್ದ ದೊಡ್ಡ ಹೂರೆ ಇಳಿದಂತಾಯಿತು. ಸ್ವಲ್ಪ ಹೊತ್ತು ಮಾತನಾಡಿ ಶಾರದೆಯು ಖಂತಿ ರುಗಿ ಮನೆಗೆ ಬಂದಳು.

ಅಂದಿನಿಂದಾಗಿ, ಬೆಳಗ್ಗೇ ಆದು ಗುಟ್ಟಿಯಂದ ರಾತ್ರಿಹನ್ನೇ ರಥು ಗಂಟಿವರಿವಿಗೂ ಗುರುರಾಯನು ದುಡಿಯಬೇಕಾಗಿ ಬಂದಿತು. ಮಂಡಿ ಯಲ್ಲಿ ಲೆಷ್ಟು ಬರೆಯುತ್ತು, ಕಭೇರಿಯಲ್ಲಿ ಕೆಲಸವಾಗಿದ ಮೇಲೆ ಅಲ್ಲಿ ಇಲ್ಲಿ ಪಾಠ ಹೇಳುತ್ತಾ, ತನ್ನ ಮೈ ಪ್ರೋಫೆಸ್‌ಷನ್ ನ್ನೇ ಗಮನಿಸದೆ ಅನನ್ನ ಆ ಸಾಲವನ್ನು ತೀರಿಸುತ್ತಿದ್ದರಲ್ಲಿಯೇ ಲೀನಾಗಿ ದಿನೇ ದಿನೇ ಕೃಶನಾಗುತ್ತ ಬಂದನು. ಶಾರದೆಗಾದರೋ ಮನಸ್ಸೇ ಬದಲಾಯಿಸಿತು. ಮನೆಯಲ್ಲಿ ಕಸಾ ಬಳಯುವಳನ್ನೂ ಬಿಡಿಸಬೇಕಾಗಿ ಬಂದಿತು. ದೊಡ್ಡನ್ನುಂಾದರೋ ಎನನ್ನೂ ಮಾತನಾಡದೆ ತನ್ನ ಕೈಲಾದರೆ ಕೆಲಸವನ್ನು ಮಾಡುತ್ತಿದ್ದಳು; ಇಲ್ಲವಾದರೆ ಎಲ್ಲವನ್ನೂ ಶಾರದೆಯೇ ಮಾಡಿಕೊಳ್ಳುತ್ತಿದ್ದಳು. ಈ ಕೈರತೆಯಲ್ಲಿಯೇ ಶಾರದೆಯಾಗಿ ಕಣಡ ಕೃಶಳಾಗುತ್ತ ಬಂದಳು.

ಜಾನಕಮ್ಮನೆ ಗುಡನೆನ್ನು ಮೈಸೂರಿಗೆ ವರ್ಗಾಯಿಸಿದ್ದರು. ಏರಡು ವರ್ಷಗಳಾದ ಮೇಲೆ ಬಂದು ದಿನ ಅವರು ಉರಿಗೆ ಬಂದಿದ್ದಾ

ರೆಂದು ಗುರುರಾಯನು ಶಾರದೀಗೆ ಹೇಳಿದನು. ಜಾನಕಮ್ಮನನ್ನು ಸೋಡಲು ಶಾರದೀಯು ಹೋಡಳು.

“ಜಾನಕಮ್ಮ—ಜಾನಕಮ್ಮ”

ಜಾನಕಮ್ಮನು ಈಚೆಗೆ ಬಂದಳು; ಶಾರದೀಯನ್ನು ಗುತ್ತಿಸಲಿಟ್ಟ
“ಅದ್ವಯರು? ಯಾರೋ ನನಗೆ ಗುರ್ತೀ ತಿಕ್ಕಲಿಭವಮ್ಮ.”

“ನಾನು ಶಾರದೀ—”

“ಶಾರದೆ ಎನೇ? ಇದೇನೇ ಹೀಗಾಗಿದ್ದೀ? ಕೊತ್ತಿಕೊ.
ಇದೇನೇ ಕ್ಷಯ ಬಂದ ಹಾಗೆ ಅಗಿದ್ದೀಯಲ್ಲೀ?”

“ಹೂದಮ್ಮ—”

“ನಾವಿಲ್ಲಿಂದ ಹೋಗುವಾಗ ಹ್ಯಾಗಿದ್ದೀ? ಗೌರಮ್ಮನಹಾಗಿದ್ದೀ
ಯಲ್ಲಿ!”

ಜಾನಕಮ್ಮನು ಚಾಪೆಯನ್ನು ಹಾಸಿದಳು. ಎರಡು ಕಂಬನಿ
ಗಳು ಕಣ್ಣು ಗಳಿಂದ ಹೊರಟು ಹರಿದು ಕೆನ್ನೆಗಳ ಮೇಲೆ ಬಂದವು.
ಜಾನಕಮ್ಮನು ಸೆರಿಗಿಸಿಂದ ತನ್ನ ಬಾಯನ್ನು, ಕೆನ್ನೆಯನ್ನು ಒರಿಸಿ
ಕೊಂಡಳು.

ಶಾರದೆಯು ಚಾಪೆಯ ನೇಲೆ ಕುಳತುಕೊಂಡಳು.

“ತಡೆಯಲಾರದೆ, ನಿನ್ನೊಧನೆ ಹೇಳಲು ಬಂದೆ ಜಾನಕಮ್ಮ”

ಜಾನಕಮ್ಮನು ಪಕ್ಕದಲ್ಲಿ ಕುಳತುಕೊಂಡಳು ‘ಎನದು-ಶಾರದೀ?

“ಜಾನಕೆನ್ನ—ರಾಮೂ ನುಡುವೆಗೆ ನಿನ್ನ ಸರ ತೆಗೆದುಕೊಂಡು ಹೋದೆನ್ನಲ್ಲ.”

“ಹೊದು—ಸನಗಿ ಜ್ಞಾಪಕವಿದೆ.”

“ಅದನ್ನು ನಾನು ಕಳಿದೆ—”

“ನಿಜವೆ ಶಾರದೇ? ಹಂದಕ್ಕೆ ಕೊಟ್ಟಿಯಲ್ಲ!”

“ಅದಲ್ಲಿ: ಅದರಂತೆಯೇ ಇಛ್ಯ ನುತ್ತೊಂದನ್ನು ಈಟ್ಟು.”

“ಅದಕ್ಕೆ ಬದಲಾಗಿ—”

“ಹೊದು—ಅದನ್ನು ನೀನು ನೊಡಲಿಲ್ಲ—ವಾತನಾಡುತ್ತ—

ನುಮ್ಮನೆ-ಪೆಟ್ಟಿಗೆಯಲ್ಲಿಟ್ಟು”

“ವನನಾಯ—ಅದಕ್ಕೆ ಎನ್ನುಕೊಟ್ಟುದ್ದು?”

“ಸಾವಿರದಿನಗ್ಗಿರು—ಸಧ್ಯ ಈ ತಿಂಗಳಲ್ಲಿ ಎಲ್ಲಾ ತೀರುತ್ತೇ. ಎರಡು ವರ್ಷ ಸ್ವಲ್ಪ ಕಷ್ಟಪಟ್ಟಿವು.”

“ಅಯ್ಯ ಹುಚ್ಚು ಹುಚ್ಚಿ— ವೊದಲೇ ಹೇಳಬಾರದಿತ್ತೆ, ಅದಕ್ಕೆ ನಾನು ಕೊಟ್ಟಿದ್ದರ್ದು ಇವತ್ತು ರಾಘಾಯಿ—ಗಿಲಿಟಿನ ಸರ’



RAJA SNOW.
FOR BEAUTY AND COMPLEXION
SOLD EVERYWHERE.

All India Agents:-

Manyam & Co.,

Bellary.

స్వదేశి.

కుడ్డ స్వదేశి.

రాజా సేల్స్.

నన్న బిందూ దేశదల్లి బిందీయింద తయారిష్ట్వ ప్రైమ్
 రాజాసేల్స్ ఐఎస్ లపయోగిసువర ముఖ చెమ్చె ముఖమినంతే
 వృద్ధవాగి, దంపతిగాగి మహానందవన్న అటుమాడువుదు. నాథ
 రణవాగి ముఖద మేలి దుష్టవ మొపిమేగలు, పెళ్ళ గడ్డి గడ్డి
 మొదలాదువుగాన్న ఆతిబీగనే హోగలూజిపువుదు. ఇదర
 వాచసేయు మనోరంజకవాగిచుస్తుమ. ఎల్లా అంగదిగాల్లియూ
 మారేయుక్కడ.

మణియం తాండ్రు కెంపేని,

బళ్ళారి.

Agents
for



His Master's
Voice

ನಮ್ಮಲ್ಲಿ ಎಲ್ಲಾ ಶ್ವಚೀರಿಗಳು ಸಾಮಾನುಗಳೂ ದೊರೆಯುತ್ತವೆ.
ಒಟ್ಟನಲ್ಲಿ ತೆಗೆದುಕೊಳ್ಳಲಾಗಿರುವ ಮಾರುವರಿಗೂ ಬಹಳ ಅನುಕೂಲ.

Dealers in Swadeshi goods,

Toilet, Perfumery, Stationary and
Amritanjan.

News Agents for

)

The Hindu and Andhrapatrika

Cheapest Swadeshi House,

The Graduates' Trading Association,

BELLARY.

ಡಿ.

